

**ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ  
ನಿಯಮಿತ**

**HUBLI ELECTRICITY SUPPLY COMPANY  
LIMITED**

[ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿದೆ.]

ನಿಗಮ ಕಛೇರಿ,

ನವನಗರ, ಪಿ.ಬಿ. ರೋಡ್, ಹುಬ್ಬಳ್ಳಿ-580 025.

Telephone No. : 0836- 2223884

Fax No. : 0836-2224420



[Wholly owned Govt. of Karnataka undertaking]

Corporate Office,

Navanagar, P.B. Road, Hubli-580 025.

Web Site : hescom.co.in

E-mail ID : dcarevenue2012@gmail.com

Corporate Identity Number (CIN) : U31401KA2002SGC030437

Company GST No: 29AABCH3176JEZZ

ಪ.ಸಂ: ಹುವಿನಕಂನಿ/ಆಸ/ನಿ(ಕಂ&ಲಿ)/ಸುತ್ತೋಲೆ/17-18/ನಿವಾಯ್‌ಎಸ್-2142

ದಿನಾಂಕ : 16.08.2017

**ಸುತ್ತೋಲೆ**

ವಿಷಯ : . ಹು.ವಿ.ಸ.ಕಂ.ನಿ.ನಲ್ಲ ಸರಕು ಮತ್ತು ಸೇವಾ ತೆರಿಗೆ ಕಾಯಿದೆಯ ಅನುಷ್ಠಾನದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ.

\*\*\*\*\*

ಘನ ಭಾರತ ಸರ್ಕಾರವು ದಿನಾಂಕ: 01.07.2017 ರಿಂದ ಅನ್ವಯವಾಗುವಂತೆ ದೇಶದಾದ್ಯಂತ ಜಾರಿಯಲ್ಲಿದ್ದ ಮಾರಾಟ ತೆರಿಗೆ, ಸೇವಾ ತೆರಿಗೆ, ಕೇಂದ್ರ ಮಾರಾಟ ತೆರಿಗೆ, ಪ್ರವೇಶ ತೆರಿಗೆ ಇತ್ಯಾದಿ 14 ಬಗೆಯ ತೆರಿಗೆಗಳನ್ನು ರದ್ದುಪಡಿಸಿ ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಯನ್ನು ಜಾರಿಗೊಳಿಸಿರುತ್ತದೆ. ಸದರಿ ಸರಕು ಮತ್ತು ಸೇವಾ ತೆರಿಗೆ ಕಾಯಿದೆಯ ಸ್ಥೂಲ ಪರಿಚಯ ಹಾಗೂ ಕಾಯಿದೆಯ ಅವಕಾಶಗಳನ್ನು ಕಂಪನಿಯಲ್ಲಿ ಅನುಷ್ಠಾನಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ದಿನಾಂಕ: 28.06.2017, 05.07.2017 ಹಾಗೂ 07.07.2017 ಗಳಂದು ಕಂಪನಿಯ ನಿಗಮ ಕಛೇರಿಯಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನಡೆಸಲಾದ ಕಾರ್ಯಾಗಾರಗಳಲ್ಲಿ ತಿಳಿಪಡಿಸಲಾಗಿದೆ.

ಜಿ.ಎಸ್.ಟಿ ಕಾಯ್ದೆಯಡಿ ನೋಂದಾವಣಿಯನ್ನು ಆದಾಯ ತೆರಿಗೆ ಪಾನ್ ಸಂಖ್ಯೆಗೆ ಜೋಡಣೆ ಗೊಳಿಸಲಾಗಿರುವುದರಿಂದ ಸಮಗ್ರವಾಗಿ ಹು.ವಿ.ಸ.ಕಂಪನಿಗೆ ಒಂದೇ ಒಂದು ಜಿ.ಎಸ್.ಟಿ ನೋಂದಾವಣಿ ಸಂಖ್ಯೆಯನ್ನು ಮಾತ್ರ ಹೊಂದಬಹುದಾಗಿರುತ್ತದೆ. ಕಂಪನಿಯು ಈಗಾಗಲೇ ಜಿ.ಎಸ್.ಟಿ ಕಾಯಿದೆಯಡಿ ನೋಂದಾವಣಿಗೊಂಡಿದ್ದು, ಕಂಪನಿಗೆ ಪ್ರಸ್ತುತ ನೀಡಲಾದ ತಾತ್ಕಾಲಿಕ ನೋಂದಾವಣಿ ಸಂಖ್ಯೆಯು 29AABCH3176JEZZ ಆಗಿರುತ್ತದೆ. ಈ ನೋಂದಾವಣಿಯ ವಿವರಗಳನ್ನು ಈಗಾಗಲೇ ಲೆಕ್ಕಪುಸ್ತಕಗಳ ಮಾಹಿತಿಗಾಗಿ ಒದಗಿಸಲಾಗಿದೆ.

ಮುಂದುವರೆದು, 01.07.2017 ರಿಂದ ಅನ್ವಯವಾಗುವಂತೆ ಜಿ.ಎಸ್.ಟಿ.ಯ ಅನುಷ್ಠಾನದಲ್ಲಿ ಲೆಕ್ಕಪುಸ್ತಕಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಕೆಳಕಂಡ ನಿರ್ದೇಶನಗಳನ್ನು ನೀಡಲಾಗಿದೆ.

**1. ಜಿ.ಎಸ್.ಟಿ. ರೂಪರೇಷೆ:**

ಅ. ದೇಶದಾದ್ಯಂತ ಈವರೆಗೆ ಜಾರಿಯಲ್ಲಿದ್ದ ಒಟ್ಟು 14 ರೀತಿಯ ಕೇಂದ್ರ ಹಾಗೂ ರಾಜ್ಯ ತೆರಿಗೆಗಳನ್ನು ಐಕ್ಯವಾಗಿಸಿ ಒಂದೇ ರೀತಿಯ ತೆರಿಗೆಯನ್ನು ಜಾರಿಗೆ ತರಲಾಗಿದೆ. ಜಿ.ಎಸ್.ಟಿ. ಯು ಸರಕು ಹಾಗೂ ಸೇವಾ ಪೂರೈಕೆಗಳ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಏಕಕಾಲದಲ್ಲಿ ವಿಧಿಸುವ ಒಂದು ದ್ವೈವಿಧ ತೆರಿಗೆ ಪದ್ಧತಿಯಾಗಿರುತ್ತದೆ.

**ಆ. ಜಿ.ಎಸ್.ಟಿ.ಯ ವಿಧಗಳು:**

**ಸಿ.ಜಿ.ಎಸ್.ಟಿ. (Central goods & service tax):** ರಾಜ್ಯದೊಳಗೆ ನಡೆಯುವ ಸರಕು ಹಾಗೂ ಸೇವಾ ಪೂರೈಕೆಗಳ ಮೇಲೆ ಕೇಂದ್ರ ಸರ್ಕಾರವು ವಿಧಿಸಿ ಸಂಗ್ರಹಿಸುವ ತೆರಿಗೆಯಾಗಿರುತ್ತದೆ.

**ಎಸ್.ಜಿ.ಎಸ್.ಟಿ. (State goods & service tax):** ರಾಜ್ಯದೊಳಗೆ ನಡೆಯುವ ಸರಕು ಹಾಗೂ ಸೇವಾ ಪೂರೈಕೆಗಳ ಮೇಲೆ ರಾಜ್ಯ ಸರ್ಕಾರವು ವಿಧಿಸಿ ಸಂಗ್ರಹಿಸುವ ತೆರಿಗೆಯಾಗಿರುತ್ತದೆ.

**ಐ.ಐ.ಎಸ್.ಟಿ. (Integrated goods & service tax):** ಅಂತರ್ದೇಶೀಯ ಆಮದುಗಳು ಹಾಗೂ ಅಂತರ್‌ರಾಜ್ಯ ಸರಕು ಹಾಗೂ ಸೇವಾ ಪೂರೈಕೆಗಳ ಮೇಲೆ ಕೇಂದ್ರ ಸರ್ಕಾರವು ವಿಧಿಸಿ ಸಂಗ್ರಹಿಸುವ ತೆರಿಗೆಯಾಗಿದ್ದು ಈ ತೆರಿಗೆಯನ್ನು ಕೇಂದ್ರ ಸರ್ಕಾರವು ಸರಕು/ಸೇವೆ ಸ್ವೀಕರಿಸಿದ (Destination state) ರಾಜ್ಯದೊಂದಿಗೆ ಹಂಚಿಕೊಳ್ಳುತ್ತದೆ.

ಇ. ಪ್ರಸ್ತುತ ಜಿ.ಎಸ್.ಟಿ. ಯಲ್ಲಿ ವಿವಿಧ ಸರಕು/ಸೇವಾ ಪೂರೈಕೆಗಳ ಮೇಲೆ 3%, 5%, 12%, 18% ಹಾಗೂ 28% ತೆರಿಗೆ ದರಗಳನ್ನು ನಿಗದಿಪಡಿಸಲಾಗಿದೆ. ಕಂಪನಿಯು ವ್ಯವಹರಿಸುವ ಹೆಚ್ಚಿನ ಎಲ್ಲಾ ಸರಕು ಮತ್ತು ಸೇವೆಗಳು 18% ಹಾಗೂ 28% ತೆರಿಗೆ ವ್ಯಾಪ್ತಿಯಲ್ಲರವೆ.

ಈ. ಅಂತರ್‌ರಾಜ್ಯ ವ್ಯವಹಾರಗಳ ಧಾರಣೆ ಪಟ್ಟಿ (Tax Invoice) ಗಳಲ್ಲಿ ಐ.ಐ.ಎಸ್.ಟಿ. ಯನ್ನು ನಮೂದಿಸಲಾಗುತ್ತದೆ. ಅಂದರೆ ಕಂಪನಿಗೆ ಸಲ್ಲಲಾಗುವ ಅಂತರ್ ರಾಜ್ಯ ಖರೀದಿ ಜಿಲ್ಲೆಗಳಲ್ಲಿ ಸರಬರಾಜುದಾರರು/ಸೇವಾದಾರರು ಐ.ಐ.ಎಸ್.ಟಿ.ಯನ್ನು ಮಾತ್ರ ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು. ಒಂದು ವೇಳೆ ಅಂತರ ರಾಜ್ಯ ವ್ಯವಹಾರಗಳ ಇನ್ವಾಯ್ಸ್‌ನಲ್ಲಿ (ದರಪಟ್ಟಿ) ಐ.ಐ.ಎಸ್.ಟಿ. ಬದಲಾಗಿ ಎಸ್.ಜಿ.ಎಸ್.ಟಿ. ಹಾಗೂ ಸಿ.ಜಿ.ಎಸ್.ಟಿ. ಗಳನ್ನು ನಮೂದಿಸಿದಲ್ಲಿ, ಆ ತೆರಿಗೆಯು ಕರ್ನಾಟಕ ರಾಜ್ಯಕ್ಕೆ ಲಭ್ಯವಾಗುವುದಿಲ್ಲ. ಇದರಿಂದಾಗಿ ಕರ್ನಾಟಕ ರಾಜ್ಯವು ತನಗೆ ಬರಬೇಕಾದ ತೆರಿಗೆಯಿಂದ ವಂಚಿತಗೊಳ್ಳುತ್ತದೆ. ಆದುದರಿಂದ ಅಂತರರಾಜ್ಯ ಇನ್ವಾಯ್ಸ್‌ಗಳಲ್ಲಿ ಐ.ಐ.ಎಸ್.ಟಿ.ಯನ್ನು ನಮೂದಿಸಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.

ಉ. ರಾಜ್ಯದೊಳಗಿನ ವ್ಯವಹಾರಗಳಲ್ಲಿ ಸಿ.ಜಿ.ಎಸ್.ಟಿ. ಹಾಗೂ ಎಸ್.ಜಿ.ಎಸ್.ಟಿ. ಗಳೆರಡನ್ನೂ ಧಾರಣೆ ಪಟ್ಟಿ (Tax Invoice) ಗಳಲ್ಲಿ ನಮೂದಿಸಬೇಕಾಗುತ್ತದೆ. ಹಾಗೂ ಈ ಎರಡೂ ತೆರಿಗೆಗಳೂ ಸಮಾನ ದರಗಳಲ್ಲಿರುವುದು. ಅಂದರೆ ಯಾವುದಾದರೊಂದು ನಿಗದಿತ ಸರಕು/ಸೇವಾ ಪೂರೈಕೆಗೆ ಜಿ.ಎಸ್.ಟಿ. ದರವು 18% ಆಗಿದ್ದಲ್ಲಿ, ಧಾರಣೆ ಪಟ್ಟಿ (Tax Invoice) ಯಲ್ಲಿ ಸಿ.ಜಿ.ಎಸ್.ಟಿ. 9% ಹಾಗೂ ಎಸ್.ಜಿ.ಎಸ್.ಟಿ. 9% ಎಂದು ನಮೂದಿಸಲಾಗುವುದು.

ಊ. ಮೂಲದಲ್ಲಿ ತೆರಿಗೆ ಕಡಿತ ಮಾಡುವುದು (Tax deduction at source): ಮೌಲ್ಯವರ್ಧಿತ ತೆರಿಗೆ ಕಾಯಿದೆಯ ಸೆಕ್ಷನ್ 9 ರಡಿಯಲ್ಲಿ ಇದ್ದಂತೆ ಮೂಲದಲ್ಲಿ ತೆರಿಗೆ ಕಡಿತ ಮಾಡಲು ಪ್ರಸ್ತುತ ಜಿ.ಎಸ್.ಟಿ. ಕಾಯಿದೆಯಲ್ಲಿ ಅವಕಾಶವಿರುವುದಿಲ್ಲ. ಆದಾಗ್ಯೂ ಒಂದೇ ಧಾರಣೆ ಪಟ್ಟಿ (Tax Invoice)ಯಲ್ಲಿ ರೂ.2,50,000/- (ಎರಡು ಲಕ್ಷ ಐವತ್ತು ಸಾವಿರ) ಗಳನ್ನು ಮೀರಿದ ಸರಕು/ಸೇವಾ ಪೂರೈಕೆಗಳಿಗೆ ಮೂಲದಲ್ಲಿ 2.00% ರಷ್ಟು ತೆರಿಗೆ ಕಡಿತಗೊಳಿಸಿ ಜಾರಿಗೊಳಿಸುವ ಅಧಿಕಾರವನ್ನು ಕೇಂದ್ರ/ರಾಜ್ಯ ಸರ್ಕಾರಗಳು ಕಾಯ್ದಿರಿಸಿಕೊಂಡಿವೆ. ಆದರೆ ಸದ್ಯಕ್ಕೆ ಇದನ್ನು ಜಾರಿಗೊಳಿಸಿರುವುದಿಲ್ಲ.

ಜಿ.ಎಸ್.ಟಿ. ಕಾಯಿದೆಯ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ <https://www.gst.gov.in> ಮತ್ತು ಕಂಪನಿಯ ವೆಬ್‌ಸೈಟ್ [www.hescom.co.in](http://www.hescom.co.in) ನಲ್ಲಿ ಅಳವಡಿಸಲಾದ ಪಠ್ಯ ವಿಷಯಗಳನ್ನು ಅವಲೋಕಿಸುವಂತೆ ತಿಳಿಸಿದೆ. ಅಲ್ಲದೆ ಕಂಪನಿಯ ವೆಬ್‌ಸೈಟ್‌ನಲ್ಲಿ ಅಲ್ಲದೇ Central Board of Excise & Customs ಇಲಾಖೆಯ ವೆಬ್‌ಸೈಟ್‌ಗೂ ಸಹ ಅಂಕ್ ನೀಡಲಾಗಿದ್ದು, ಜಿ.ಎಸ್.ಟಿ ವಿಷಯದಲ್ಲಿ ಕಾಲದಿಂದ ಕಾಲಕ್ಕೆ ಮಾಡಲಾಗುವ ಬದಲಾವಣೆಗಳಿಗೆ ಈ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಪ್ರಕಟಣೆಗಳನ್ನು ಅಭ್ಯಸಿಸಿ ಅನುಸರಿಸುವುದು.

ಋ. ಮೂಲದಲ್ಲಿ ಆದಾಯ ತೆರಿಗೆ ಕಡಿತಗೊಳಿಸುವಿಕೆ:

**CBDT Circular No. 23/2017**ರ ಅನುಸಾರ ಆದಾಯ ತೆರಿಗೆ ಕಾಯಿದೆಯ ಅವಕಾಶಗಳಡಿಯಲ್ಲಿ ಮೂಲದಲ್ಲಿ ತೆರಿಗೆ ಕಡಿತ ಮಾಡಬೇಕಾದ ಸಂದರ್ಭಗಳಲ್ಲಿ ಸರಕು ಮತ್ತು ಸೇವಾ ತೆರಿಗೆಯ ಮೊತ್ತವನ್ನು ಹೊರತುಪಡಿಸಿ ಕ್ರಮಗಳನ್ನು ಕೈಗೊಳ್ಳುವುದು.

## 2. ವಿದ್ಯುಚ್ಛಕ್ತಿ ತೆರಿಗೆ:

ವಿದ್ಯುಚ್ಛಕ್ತಿ ಪ್ರಸರಣ ಹಾಗೂ ವಿತರಣೆಯನ್ನು ಜಿ.ಎಸ್.ಟಿ. ವ್ಯಾಪ್ತಿಯಿಂದ ಹೊರಗಿಡಲಾಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಈವರೆಗೆ ವಿಧಿಸಿ ಸಂಗ್ರಹಿಸುತ್ತಿದ್ದ ವಿದ್ಯುಚ್ಛಕ್ತಿ ಬಳಕೆ ಮತ್ತು ಮಾರಾಟದ ಮೇಲೆ ವಿಧಿಸುವ ತೆರಿಗೆಯೇ ಮುಂದುವರೆಯುವುದು. ಜಿ.ಎಸ್.ಟಿ. ಜಾರಿಯಾದ ಬಳಿಕ ಕಂಪನಿಯ ಕಂದಾಯ ನಿರ್ವಹಣೆಯನ್ನು ಮಾಡುತ್ತಿರುವ ಏಜೆನ್ಸಿಯವರಿಗೆ (TRM+Infosys) ತಮ್ಮ ತಂತ್ರಾಂಶಗಳಲ್ಲಿ ಈ ಕೆಳಕಂಡ ಬದಲಾವಣೆಗಳಿಗೆ ಅವಕಾಶಗಳನ್ನು ಮಾಡಿಕೊಳ್ಳುವಂತೆ ಸೂಚಿಸುವುದು.

1. ಕಂಪನಿಯಿಂದ ಗ್ರಾಹಕರಿಗೆ ನೀಡಲಾಗುತ್ತಿರುವ ವಿದ್ಯುಚ್ಛಕ್ತಿ ಬಿಲ್ಲುಗಳ ಮೇಲೆ "Bill of Supply" ಎಂದು ನಮೂದಿಸುವುದು.
2. ಪ್ರತಿಯೊಂದು ಬಿಲ್ಲಿನ ಮೇಲೆ ಕಂಪನಿಯ ಜಿ.ಎಸ್.ಟಿ. ನೋಂದಾವಣೆ ಸಂಖ್ಯೆಯನ್ನು ಮುದ್ರಿಸುವುದು. GST-29AABCH3176JEZZ
3. ಜಿ.ಎಸ್.ಟಿಯಲ್ಲಿ ನೋಂದಾವಣೆ ಹೊಂದಿರುವ ಗ್ರಾಹಕರ ಸಂಖ್ಯೆಯನ್ನು ನಮೂದಿಸಲು ಅವಕಾಶ ಕಲ್ಪಿಸುವುದು.
4. ಪ್ರತಿಯೊಂದು ಬಿಲ್ಲಿನ ಮೇಲೆ ಕಂಪನಿಯ ಎಸ್.ಎ.ಸಿ. (Support Services to Electricity Transmission and Distribution) 9969 ನ್ನು ಮುದ್ರಿಸುವುದು.

## 3. ಜಿ.ಎಸ್.ಟಿ ನೋಂದಣಿ ಸಂಖ್ಯೆಗಳ ಸಂಗ್ರಹಣೆ/ವಿನಿಮಯ:

ಕಂಪನಿಗೆ ಸರಕು/ಸೇವೆಗಳನ್ನು ಪೂರೈಸುವ ಎಲ್ಲಾ ಸರಬರಾಜುದಾರರು/ಸಂಸ್ಥೆಗಳ ಜಿ.ಎಸ್.ಟಿ ನೋಂದಣಿ ಸಂಖ್ಯೆಗಳನ್ನು ಈ ಸುತ್ತೋಲೆಗೆ ಲಗತ್ತಿಸಿದ ನಮೂನೆ-1 ರಲ್ಲಿ ಪಡೆದು ರಜಿಸ್ಟರರಲ್ಲಿ ದಾಖಲಿಸಿಕೊಳ್ಳುವುದು ಹಾಗೂ ಕಂಪನಿಯ ಜಿ.ಎಸ್.ಟಿ ನೋಂದಣಿ ಸಂಖ್ಯೆಯನ್ನು ಸಹ ಅಂತಹ ಸಂಸ್ಥೆಗಳಿಗೆ ಒದಗಿಸುವುದು.

## 4. ಕಾಮಗಾರಿ/ಖರೀದಿ ಆದೇಶಗಳು:

ಕಂಪನಿಯ ವಿವಿಧ ಕಛೇರಿಗಳು ಸಾಮಗ್ರಿಗಳ ಖರೀದಿಗಾಗಿ ಆದೇಶಗಳನ್ನು ಜಾರಿಗೊಳಿಸುವ ಹಾಗೂ ಕಾಮಗಾರಿಗಳ ಅನುಷ್ಠಾನಕ್ಕಾಗಿ ಕಾಮಗಾರಿ ಆದೇಶಗಳನ್ನು (DWA) ನೀಡುವ ಸಂದರ್ಭಗಳಲ್ಲಿ ಕೆಳಕಂಡ ನಿಯಮಗಳನ್ನು ಪಾಲಿಸುವುದು.

1. ಕಂಪನಿಗೆ ಸಾಮಗ್ರಿಗಳನ್ನು ಪೂರೈಸುತ್ತಿರುವ/ ಕಾಮಗಾರಿಗಳನ್ನು ನಿರ್ವಹಿಸುವ ಎಲ್ಲಾ ಗುತ್ತಿಗೆದಾರರ ಜಿ.ಎಸ್.ಟಿ ನೋಂದಾವಣೆ ಸಂಖ್ಯೆಯನ್ನು ಪಡೆದುಕೊಳ್ಳುವುದು ಹಾಗೂ ಕಂಪನಿಯ ಜಿ.ಎಸ್.ಟಿ ನೋಂದಾವಣೆ ಸಂಖ್ಯೆಯನ್ನು ನೀಡಿ ಸಾಮಗ್ರಿ ಸರಬರಾಜು/ ಕಾಮಗಾರಿ ಹುಂಡಿಗಳಲ್ಲಿ ಹು.ವಿ.ಸ.ಕಂ.ನ ನೋಂದಾವಣೆ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವಂತೆ ಸರಬರಾಜುದಾರರು/ ಗುತ್ತಿಗೆದಾರರಿಗೆ ಸೂಚಿಸುವುದು.
2. ಸಾಧ್ಯವಾದಷ್ಟು ಮಟ್ಟಿಗೆ ಜಿ.ಎಸ್.ಟಿ ನೋಂದಾವಣೆ ಹೊಂದಿರುವ ಸಂಸ್ಥೆಗಳೊಂದಿಗೆ ವ್ಯವಹರಿಸುವುದು. ಜಿ.ಎಸ್.ಟಿ ನೋಂದಾವಣೆ ಇಲ್ಲದ ಪೂರೈಕೆದಾರರಿಂದ ಸಾಮಗ್ರಿ/ಸೇವೆ ಪಡೆಯುವುದನ್ನು ಪ್ರೋತ್ಸಾಹಿಸದಿರುವುದು.
3. ಖರೀದಿ ಆದೇಶಗಳಲ್ಲಿ ನೋಂದಾಯಿತ ಸರಬರಾಜುದಾರರ/ಸೇವಾದಾರರ ಜಿ.ಎಸ್.ಟಿ ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವುದು.
4. ನೋಂದಣಿರಹಿತ ಸರಬರಾಜುದಾರರಿಗೆ/ಗುತ್ತಿಗೆದಾರರಿಗೆ ಖರೀದಿ/ಕಾಮಗಾರಿ ಆದೇಶ ನೀಡಿದ್ದಲ್ಲಿ, ಅಂತಹ ಸರಬರಾಜುದಾರ/ ಗುತ್ತಿಗೆದಾರರಿಂದ/ಸೇವಾದಾರ ಸದರಿ ಸಂಸ್ಥೆಯು ಜಿ.ಎಸ್.ಟಿ ಕಾಯಿದೆಯಡಿ

- ನೋಂದಣಿಗೊಳ್ಳದೇ ಇರುವ ಬಗ್ಗೆ ಧೃಢೀಕರಣ ಪಡೆದುಕೊಳ್ಳುವುದು ಹಾಗೂ ಖರೀದಿ/ ಕಾಮಗಾರಿ ಆದೇಶಗಳಲ್ಲಿ “Un-registered Firm under GST” ಎಂದು ನಿಖರವಾಗಿ ನಮೂದಿಸುವುದು.
5. ಖರೀದಿ/ಕಾಮಗಾರಿಯ ವಿಸ್ತೃತ ಆದೇಶದ ಒಟ್ಟು ಮೊತ್ತದ ಮೇಲೆ (ಸಾಮಗ್ರಿ ದರ+ಕೂಲಿವೆಚ್ಚ+ಸಾಗಾಣೆ ವೆಚ್ಚ+ವಿಮೆ ಇತ್ಯಾದಿ) ನಿಗದಿಪಡಿಸಲಾದ ದರದಲ್ಲ ಜಿ.ಎಸ್.ಟಿ ಮೊತ್ತವನ್ನು ನಿಖರವಾಗಿ ಲೆಕ್ಕಾಚಾರ ಮಾಡುವುದು.
  6. ಸರಬರಾಜು/ ಕಾಮಗಾರಿಯ Invoiceನ ವಿವರಗಳನ್ನು ಸರಬರಾಜುದಾರ/ ಗುತ್ತಿಗೆದಾರರು ಸಂಬಂಧಪಟ್ಟ ತಿಂಗಳ ತಮ್ಮ GSTR-1ನಲ್ಲಿ ಅಪ್‌ಲೋಡ್ ಮಾಡಿದ್ದಲ್ಲಿ ಮಾತ್ರ ತೆರಿಗೆ ಮೊತ್ತವನ್ನು ಕಂಪನಿಯಿಂದ ತುಂಬಿಕೊಡಲಾಗುವುದೆಂಬ ಷರತ್ತನ್ನು ಖರೀದಿ/ಕಾಮಗಾರಿ ಆದೇಶಗಳಲ್ಲಿ ತಪ್ಪದೇ ನಮೂದಿಸುವುದು.
  7. ನೋಂದಾಯಿತ ಸರಬರಾಜುದಾರರು ಹಾಗೂ ಗುತ್ತಿಗೆದಾರರಿಂದ ಕಡ್ಡಾಯವಾಗಿ ಟ್ಯಾಕ್ಸ್ ಇನ್ಸ್ಟಾಯ್‌ಗಳನ್ನೇ ಪಡೆದು, ಇನ್ಸ್ಟಾಯ್‌ನಲ್ಲಿ ಹೆಸ್ರಾಂ ಜಿಎಸ್‌ಟಿಎಐಎನ್ ನಮೂದಿಸಿದ್ದಲ್ಲಿ ಮಾತ್ರ ಹುಂಡಿಗಳನ್ನು ಪಾವತಿಗೆ ಅಂಗೀಕರಿಸುವುದು.
  8. ಕಂಪನಿಯ ವಿವಿಧ ಕಾಮಗಾರಿಗಳಿಗಾಗಿ ಸರಬರಾಜುದಾರರಿಂದ ಖರೀದಿಸುವ ಸಾಮಗ್ರಿಗಳಿಗೆ ಅನ್ವಯವಾಗುವ ಎಚ್.ಎಸ್.ಎನ್. ಸಂಕೇತಗಳನ್ನು ಖರೀದಿ ಆದೇಶಗಳಲ್ಲಿಯೇ ನಮೂದಿಸುವುದು.
  9. ಜಿ.ಎಸ್.ಟಿ. ಕಾಯ್ದೆಯಡಿ ವಿದ್ಯುಚ್ಛಕ್ತಿ ವಿತರಣೆಯನ್ನು ಹೊರತುಪಡಿಸಿ ಇತರ ಎಲ್ಲಾ ವಿದ್ಯುಚ್ಛಕ್ತಿ ವಿತರಣೆ ಸಂಬಂಧಿತ ಪೂರಕ ಸೇವೆಗಳನ್ನು ಎಸ್.ಎ.ಸಿ. ಸಂಕೇತ 9986 (Support services to electricity transmission and distribution) ರಡಿಯಲ್ಲಿ ವಿಂಗಡಿಸಲಾಗಿದೆ.
  10. ಸಂಪೂರ್ಣ ಗುತ್ತಿಗೆ (TTK) ಹಾಗೂ ಅಂಶಿಕ ಗುತ್ತಿಗೆ (PTK) ಕಾಮಗಾರಿಗಳಿಗೆ ಸಂಬಂಧಿಸಿದಂತೆ, ಗುತ್ತಿಗೆದಾರರು ಸಾಮಗ್ರಿಗಳ ಪೂರೈಕೆ (Supply) ಹಾಗೂ (Erection) ಅಳವಡಿಕೆಗಳನ್ನು ನಿರ್ವಹಿಸಿದರೂ ಸಹ ಒಟ್ಟಾರೆ ಸಂಪೂರ್ಣ ಕಾಮಗಾರಿಯನ್ನು ಸೇವೆಯೆಂದೇ ಪರಿಗಣಿಸಬೇಕಾಗಿರುತ್ತದೆ ಹಾಗೂ ಸದರಿ ಸೇವೆಯ ಜಿ.ಎಸ್.ಟಿ.ದರವು 18% ಆಗಿರುತ್ತದೆ. ಆದುದರಿಂದ ಕಾಮಗಾರಿಗಳ ವಿಸ್ತೃತ ಕಾರ್ಯಾದೇಶಗಳಲ್ಲಿ ಸಾಮಗ್ರಿಗಳ ವಿವರಗಳನ್ನು ನೀಡಲಾಗಿದ್ದು, ಒಳಗೊಂಡ ಸಾಮಗ್ರಿಗಳ ಜಿ.ಎಸ್.ಟಿ.ದರಗಳು ಬೇರೆ ಬೇರೆಯಾಗಿದ್ದರೂ ಸಹ ಗುತ್ತಿಗೆದಾರರು ತಮ್ಮ Tax Invoiceಗಳಲ್ಲಿ ಎಲ್ಲಾ ಸಾಮಗ್ರಿಗಳ ಪ್ರತ್ಯೇಕ ತೆರಿಗೆ ದರಗಳನ್ನು ನಮೂದಿಸುವ ಅಗತ್ಯವಿರುವುದಿಲ್ಲ. ಬದಲಾಗಿ ಹುಂಡಿಯ ಒಟ್ಟು ಮೊತ್ತ ಸಾಮಗ್ರಿ ಹಾಗೂ (ಕೂಲಿವೆಚ್ಚಗಳನ್ನು ಒಳಗೊಂಡಂತೆ) ಹಾಗೂ ತೆರಿಗೆಗಳನ್ನು ಮಾತ್ರ ನಮೂದಿಸಿ Tax Invoiceಗಳನ್ನು ಕಂಪನಿಗೆ ಸಲ್ಲಿಸಬಹುದಾಗಿರುತ್ತದೆ ಹಾಗೂ ಇಂತಹ Tax Invoiceಗಳಲ್ಲಿ ಎಸ್.ಎ.ಸಿ. ಸಂಕೇತ 9986 ಎಂದು ನಮೂದಿಸಬೇಕಾಗಿರುತ್ತದೆ. ಸಿವಿಲ್ ಕಾಮಗಾರಿಗಳಿಗೂ ಸಹ ಇದೇ ನಿಯಮ ಅನ್ವಯವಾಗಲಿದ್ದು, ಎಸ್.ಎ.ಸಿ. ಸಂಕೇತ 9954 (Construction services) ನ್ನು ನಮೂದಿಸುವುದು.
  11. ಹುಂಡಿಯ ಪರಿಶೀಲನೆ ಹಾಗೂ ಅಂಗೀಕಾರಗಳಿಗೆ ಅನುಕೂಲವಾಗುವಂತೆ ವಿಸ್ತೃತ ಕಾರ್ಯಾದೇಶಗಳಲ್ಲಿ ನೀಡಲಾಗಿರುವ ವಿವರಗಳನ್ನು ಹೊಂದಿರುವ ಅನುಬಂಧವನ್ನು ಲಗತ್ತಿಸುವಂತೆ ತಿಳಿಸುವುದು.

#### 5. ಸರಬರಾಜು/ಕಾಮಗಾರಿ ಹುಂಡಿಗಳ ಅಂಗೀಕಾರ:

1. ಜಿ.ಎಸ್.ಟಿ. ಪೂರ್ವಾವಧಿಯ ಹುಂಡಿಗಳು: ದಿನಾಂಕ 01.07.2017ರ ಹಿಂದೆ ಪೂರ್ಣಗೊಂಡ ಸಾಮಗ್ರಿ/ಸೇವಾ ಪೂರೈಕೆಗಳ ಹುಂಡಿಗಳನ್ನು ಅಂಗೀಕರಿಸಲು ಕೆಳಕಂಡ ನಿರ್ದೇಶನಗಳನ್ನು ಅನುಸರಿಸುವಂತೆ ತಿಳಿಯಪಡಿಸಿದೆ.
  - ಜಿ.ಎಸ್.ಟಿ. ಕಾಯ್ದೆಯು ದಿನಾಂಕ 01.07.2017ರ ನಂತರ ಪಡೆದ ಸಾಮಗ್ರಿ/ಸೇವಾ ಪೂರೈಕೆಗಳಿಗೆ ಮಾತ್ರ ಅನ್ವಯವಾಗುವುದರಿಂದ ದಿನಾಂಕ 30.06.2017ರವರೆಗೆ ಪಡೆದ ಸೇವೆಗಳು ಹಾಗೂ ಸರಬರಾಜು

ಹುಂಡಿಗಳಿಗೆ ಈ ಹಿಂದಿನ ಮೌಲ್ಯವರ್ಧಿತ ತೆರಿಗೆ ಹಾಗೂ ಸೇವಾ ತೆರಿಗೆಗಳೇ ಅನ್ವಯವಾಗುತ್ತವೆ.  
(Invoice Date)

- ಆದಾಗ್ಯೂ ಅಂತಹ ಸರಬರಾಜುದಾರರು/ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು ಜಿ.ಎಸ್.ಟಿ ಕಾಯಿದೆಯಡಿ ನೋಂದಾವಣೆಗೊಂಡಿದ್ದಲ್ಲ ಅವರ ಜಿಎಸ್‌ಟಿಎನ್ GSTIN ನ್ನು ಪಡೆದು ಆ ಬಿಲ್ಲುಗಳನ್ನು ನಮೂದಿಸುವುದು.
- “ದಿನಾಂಕ : 30.06.2017 ರವರೆಗೆ ಪಡೆದ ಸೇವೆಗಳು ಹಾಗೂ ಸಾಮಗ್ರಿ ಸರಬರಾಜು ಹುಂಡಿಗಳನ್ನು ದಿನಾಂಕ : 31.08.2017 ರ ಒಳಗಾಗಿ ಅಂಗೀಕರಿಸಲು ಸೂಕ್ತ ಕ್ರಮ ಕೈಗೊಳ್ಳುವುದು. ಯಾವುದೇ ಕಾರಣಕ್ಕೂ ಅಂತಹ ಹುಂಡಿಗಳ ದಿನಾಂಕವು 30.06.2017 ರ ನಂತರದ ದಿನಾಂಕವಾಗಿರತಕ್ಕದ್ದಲ್ಲ. ದಿನಾಂಕ 01.07.2017 ಹಾಗೂ ನಂತರದ ದಿನಾಂಕ ಹೊಂದಿರುವ ಎಲ್ಲಾ ಹುಂಡಿಗಳಿಗೂ ಸಹ ಸರಕು ಮತ್ತು ಸೇವಾ ತೆರಿಗೆಯೇ ಅನ್ವಯವಾಗುತ್ತದೆ.”
- ಅಂತಹ ಹುಂಡಿಗಳಿಂದ ಕಡಿತಗೊಳಿಸಲಾದ ಮಾರಾಟ ತೆರಿಗೆ ಹಾಗೂ ಸೇವಾ ತೆರಿಗೆಗಳನ್ನು ಲೆಕ್ಕಪರಿಶೋಧನೆ ಈಗಾಗಲೇ ತಾವು ಹೊಂದಿರುವ ಮೌಲ್ಯವರ್ಧಿತ ತೆರಿಗೆ /ಸೇವಾ ತೆರಿಗೆ ನೋಂದಣಿ ಸಂಖ್ಯೆಗಳಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳುವುದು.
- ಒಂದು ವೇಳೆ ಹು.ವಿ.ಸ.ಕಂ. ಕಛೇರಿಗಳಲ್ಲಿ ಸ್ವೀಕರಿಸಲಾದ ಯಾವುದೇ ಹುಂಡಿಗಳನ್ನು ದಿನಾಂಕ 31.07.2017ರ ಒಳಗಾಗಿ ಅಂಗೀಕರಿಸಲು ಸಾಧ್ಯವಾಗದಿದ್ದಲ್ಲಿ, ಅಂತಹ ಹುಂಡಿಗಳಿಗೆ ಅನ್ವಯವಾಗುವ ಮೌಲ್ಯವರ್ಧಿತ ತೆರಿಗೆ /ಸೇವಾ ತೆರಿಗೆ ಮೊತ್ತಗಳನ್ನು ಕಂಪನಿ ವತಿಯಿಂದ ಮುಂಗಡವಾಗಿ ಪಾವತಿಸಿ, ತದನಂತರದಲ್ಲಿ ಸಂಬಂಧಪಟ್ಟ ಹುಂಡಿಗಳಿಂದ ವಸೂಲಿ ಮಾಡಿಕೊಳ್ಳುವುದು.
- ದಿನಾಂಕ 30.06.2017 ರ ವರೆಗಿನ ಅಂತರರಾಜ್ಯ ಖರೀದಿಗಳಿಗೆ ಸಂಬಂಧಪಟ್ಟಂತೆ ಸರಬರಾಜುದಾರರಿಗೆ ನೀಡಬೇಕಾದ ‘ಸಿ’ ಫಾರಂಗಳನ್ನು ಆಯಾ ಲೆಕ್ಕಪರಿಶೋಧನೆ ನೀಡಿ, ಯಾವುದೇ “ಸಿ” ಫಾರಂ ಬಾಕಿ ಇಲ್ಲದಂತೆ ನೋಡಿಕೊಳ್ಳುವುದು. ಬಾಕಿ ಉಳಿಸಿಕೊಂಡಲ್ಲಿ ಸಂಬಂಧಿಸಿದ ಲೆಕ್ಕ ಪರಿಶೋಧನೆ ಜವಾಬ್ದಾರಿಯಾಗಿರುತ್ತಾರೆ.
- ದಿನಾಂಕ 01.07.2017ರ ನಂತರ ಮಾಡಲಾಗುವ ಅಂತರರಾಜ್ಯ ವ್ಯವಹಾರಗಳಿಗೆ ‘ಸಿ’ ಫಾರಂಗಳನ್ನು ನೀಡಲಾಗುವುದಿಲ್ಲ.
- ದಿನಾಂಕ 01.07.2017ರ ನಂತರ ಮಾಡಲಾಗುವ ಅಂತರರಾಜ್ಯ ವ್ಯವಹಾರಗಳಿಗೆ ಪ್ರವೇಶ ತೆರಿಗೆಯನ್ನೂ ಸಹ ಪಾವತಿಸಬೇಕಾಗಿರುವುದಿಲ್ಲ.

2. ಜಿ.ಎಸ್.ಟಿ. ಅನುಷ್ಠಾನದ ನಂತರದ ಅವಧಿಯ ಸಾಮಗ್ರಿ/ಸೇವಾ ಪೂರೈಕೆ ಹುಂಡಿಗಳು:

ದಿನಾಂಕ 01.07.2017ರ ನಂತರದಲ್ಲಿ ಪಡೆದ ಸರಬರಾಜು ಹಾಗೂ ಸೇವೆಗಳ ಹುಂಡಿಗಳನ್ನು ಅಂಗೀಕರಿಸುವ ಹಾಗೂ ಲೆಕ್ಕೀಕರಿಸುವ ನಿಟ್ಟಿನಲ್ಲಿ ಅಗತ್ಯವಿರುವ ಲೆಕ್ಕಶೀರ್ಷಿಕೆಗಳನ್ನು ಈಗಾಗಲೇ ಈ ಕಛೇರಿ ಅಧಿಕೃತ ಜ್ಞಾಪನಾ ಪತ್ರ ಸಂಖ್ಯೆ HESCOM/CFO/C(A&R)/DCA(A/cs)/AO(A/cs)/2017-18/Cys-1730, Dated : 24.07.2017ರಲ್ಲಿ ಜಾರಿಗೊಳಿಸಲಾಗಿದೆ. 01.07.2017ರ ನಂತರ ಪಡೆಯುವ ಎಲ್ಲಾ ಸಾಮಗ್ರಿ ಸರಬರಾಜುಗಳು ಹಾಗೂ ಸೇವೆಗಳು ಜಿ.ಎಸ್.ಟಿ.ವ್ಯಾಪ್ತಿಗೆ ಒಳಪಡಲಿದ್ದು, ಈ ಸರಬರಾಜು/ಸೇವೆಗಳನ್ನು ಮೂರು ವಿಧಗಳಲ್ಲಿ ವಿಂಗಡಿಸಬಹುದಾಗಿದೆ.

2.1 GST ಯಲ್ಲಿ ನೋಂದಾಯಿತ ಸಂಸ್ಥೆಗಳಿಂದ ಪಡೆದ ಸರಬರಾಜು/ ಸೇವೆಗಳು.

2.2 GST ಯಲ್ಲಿ ನೋಂದಾಯಿಸಲ್ಪಡದ ಸಂಸ್ಥೆಗಳಿಂದ ಪಡೆದ ಸರಬರಾಜು/ ಸೇವೆಗಳು.

2.3 ವಿಲೋಮ ತೆರಿಗೆ ಪದ್ಧತಿ (Reverse Charge Mechanism)ಯಡಿ ತೆರಿಗೆ ಪಾವತಿಸಬೇಕಾದ ಸೂಚಿತ (Notified) ಸರಬರಾಜುಗಳು/ ಸೇವೆಗಳು.

## 2.1 GST ಯಲ್ಲಿ ನೋಂದಾಯಿತ ಸಂಸ್ಥೆಗಳಿಂದ ಪಡೆದ ಸರಬರಾಜು/ ಸೇವೆಗಳ ಹುಂಡಿ ಅಂಗೀಕರಿಸುವ

### ವಿಧಾನ:

ಸಾಮಗ್ರಿ ಸರಬರಾಜು/ ಸೇವೆಗಳ ಪೂರೈಕೆಗಾಗಿ ನೋಂದಾಯಿತ ಸಂಸ್ಥೆಗಳಿಂದ ಸಲ್ಲಿಸಲ್ಪಡುವ ಹುಂಡಿಗಳಲ್ಲಿ ಅಂತಹ ಸಂಸ್ಥೆಗಳ ಜಿಎಸ್‌ಟಿಎಐಎನ್ ನೋಂದಣಿ ಸಂಖ್ಯೆ ಹಾಗೂ ಹು.ವಿ.ಸ.ಕಂ.ನ ಜಿಎಸ್‌ಟಿಎಐಎನ್ ನೋಂದಣಿ ಸಂಖ್ಯೆಗಳು ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳುವುದು. ಸದರಿ ಹುಂಡಿಗಳಲ್ಲಿ ಸಿ.ಜಿ.ಎಸ್.ಟಿ., ಎಸ್.ಜಿ.ಎಸ್.ಟಿ., ಅಥವಾ ಐ.ಜಿ.ಎಸ್.ಟಿ. ಮೊತ್ತಗಳನ್ನು ಸ್ಪಷ್ಟವಾಗಿ ನಮೂದಿಸಲಾಗುತ್ತಿದ್ದು, ಈ ತೆರಿಗೆ ಮೊತ್ತವನ್ನು ಸಾಮಗ್ರಿ/ಸೇವಾ ಪೂರೈಕೆದಾರರಿಗೆ ಪಾವತಿಸಬೇಕಾಗಿರುತ್ತದೆ. ಹುಂಡಿಯ ಮೊತ್ತವನ್ನು ಸಂಬಂಧಪಟ್ಟ ಬಂಡವಾಳ/ಕಂದಾಯ ವೆಚ್ಚಗಳ ಲೆಕ್ಕಶೀರ್ಷಿಕೆಗಳಿಗೆ ಖರ್ಚು ದಾಖಲಿಸುವುದರೊಂದಿಗೆ ಐ.ಜಿ.ಎಸ್.ಟಿ ಅಥವಾ ಸಿ.ಜಿ.ಎಸ್.ಟಿ. ಮತ್ತು ಎಸ್.ಜಿ.ಎಸ್.ಟಿ. ಮೊತ್ತಗಳನ್ನು ಕ್ರಮವಾಗಿ ಲೆಕ್ಕಶೀರ್ಷಿಕೆ 46.986, 46.987, 46.988 ಗಳಿಗೆ ಜಮೆ ನೀಡುವುದು ಹಾಗೂ ಸಾಮಗ್ರಿ/ಸೇವಾ ಪೂರೈಕೆದಾರರಿಗೆ ಪಾವತಿಸಬೇಕಾದ ನಿವ್ವಳ ಮೊತ್ತವನ್ನು ಮಾತ್ರ ಅನ್ವಯಿಸುವ 42.2/42.4 ಪ್ರವರ್ಗದ ಲೆಕ್ಕಶೀರ್ಷಿಕೆಗೆ ಜಮೆ ನೀಡುವುದು.

ಸರಬರಾಜುದಾರರಿಗೆ ಪಾವತಿಸಬೇಕಾದ ನಿವ್ವಳ ಮೊತ್ತ ಹಾಗೂ ತೆರಿಗೆ ಮೊತ್ತಗಳಿಗೆ ಪ್ರತ್ಯೇಕ ಚೆಕ್‌ಗಳನ್ನು ನೀಡುವುದು. ತೆರಿಗೆ ಸಂಬಂಧಿತ ಪಾವತಿಗಳನ್ನು ಮಾಡುವ ಮುನ್ನ ಸದರಿ ಹುಂಡಿಗಳಿಗೆ ಸಂಬಂಧಿಸಿದ ಇನ್ವಾಯ್ಸ್‌ಗಳನ್ನು ಸರಬರಾಜುದಾರರು **GSTR-1**ನಲ್ಲಿ ಅಪ್‌ಲೋಡ್ ಮಾಡಲಾಗಿರುವುದನ್ನು ಖಚಿತಪಡಿಸಿಕೊಳ್ಳುವುದು.

ಈ ರೀತಿ ಸಾಮಗ್ರಿ/ಸೇವಾ ಪೂರೈಕೆದಾರರಿಗೆ ಪಾವತಿಸಲಾದ ತೆರಿಗೆಗಳ ವಿವರಗಳನ್ನು ನಿಗದಿತ ನಮೂನೆಗಳಲ್ಲಿ ನಿಗಮ ಕಛೇರಿಗೆ ನಿಗದಿತ ಸಮಯದ ಒಳಗಾಗಿ ಸಲ್ಲಿಸುವುದು.

## 2.2 GST ಯಲ್ಲಿ ನೋಂದಾಯಿಸಲ್ಪಡದ ಸಂಸ್ಥೆಗಳಿಂದ ಪಡೆದ ಸರಬರಾಜು/ ಸೇವೆಗಳ ಹುಂಡಿ ಅಂಗೀಕರಿಸುವ

### ವಿಧಾನ:

ಇಂತಹ ಸರಬರಾಜುದಾರರ ಹುಂಡಿಗಳಲ್ಲಿ ಜಿ.ಎಸ್.ಟಿ. ತೆರಿಗೆ ಮೊತ್ತಗಳನ್ನು ನಮೂದಿಸಲಾಗಿರುವುದಿಲ್ಲ ಹಾಗೂ ಇಂತಹ ಹುಂಡಿಗಳಿಗೆ ಸಂಬಂಧಪಟ್ಟ ಜಿ.ಎಸ್.ಟಿ. ತೆರಿಗೆಗಳನ್ನು ವಿಲೋಮ ತೆರಿಗೆ ಪದ್ಧತಿಯಡಿ ಸರಕಾರಕ್ಕೆ ಪಾವತಿಸುವ ಜವಾಬ್ದಾರಿಯು ಸೇವೆಯನ್ನು ಪಡೆದ ಸಂಸ್ಥೆಗಳದ್ದಾಗಿರುತ್ತದೆ. ಅಂದರೆ ಹೆಸಾಂದಾಗಿರುತ್ತದೆ.

ಒಂದು ವೇಳೆ ಇಂತಹ ಸರಬರಾಜು/ಸೇವೆಗಳ ಹುಂಡಿಯ ಮೊತ್ತವು ಜಿ.ಎಸ್.ಟಿ. ತೆರಿಗೆಗಳನ್ನು ಒಳಗೊಂಡಿದ್ದಲ್ಲಿ ಅಂತಹ ಹುಂಡಿಗಳಿಂದ ತೆರಿಗೆ ಮೊತ್ತಗಳನ್ನು ಕಡಿತಗೊಳಿಸಿ ಸಂಬಂಧಪಟ್ಟ ಲೆಕ್ಕಶೀರ್ಷಿಕೆ 46.990, 46.991, 46.992 ಗಳಿಗೆ ಜಮೆ ನೀಡುವುದು ಹಾಗೂ ಸಾಮಗ್ರಿ/ ಸೇವಾ ಪೂರೈಕೆದಾರರಿಗೆ ಪಾವತಿಸಬೇಕಾದ ನಿವ್ವಳ ಮೊತ್ತವನ್ನು ಮಾತ್ರ ಅನ್ವಯಿಸುವ 42.2/42.4 ಪ್ರವರ್ಗದ ಲೆಕ್ಕಶೀರ್ಷಿಕೆಗೆ ಜಮೆ ನೀಡುವುದು.

ಅಥವಾ ಒಂದು ವೇಳೆ ಹುಂಡಿಯ ಮೊತ್ತವು ಜಿ.ಎಸ್.ಟಿ. ತೆರಿಗೆಗಳನ್ನು ಒಳಗೊಂಡಿದ್ದಿಲ್ಲ ಅನ್ವಯವಾಗುವ ದರದಲ್ಲ ತೆರಿಗೆ ಮೊತ್ತವನ್ನು ಲೆಕ್ಕಾಚಾರ ಮಾಡಿ ಹುಂಡಿಯ ಮೊತ್ತಕ್ಕೆ ಸೇರಿಸಿ ಸಂಬಂಧಪಟ್ಟ ಬಂಡವಾಳ/ಕಂದಾಯ ವೆಚ್ಚಗಳ ಲೆಕ್ಕಶೀರ್ಷಿಕೆಗೆ ಖರ್ಚು ದಾಖಲಿಸುವುದು ಹಾಗೂ ಅದೇ ಮೊತ್ತವನ್ನು ಕಡಿತಗೊಳಿಸಿ ಸಂಬಂಧಪಟ್ಟ ಲೆಕ್ಕಶೀರ್ಷಿಕೆ 46.990, 46.991, 46.992 ಗಳಿಗೆ ಜಮೆ ನೀಡುವುದು

ನೋಂದಾಯಿಸಲ್ಪಡದ ಸಂಸ್ಥೆಗಳಿಂದ ಪಡೆದ ಸರಬರಾಜು/ ಸೇವೆಗಳ ಪ್ರತಿಯೊಂದು ಹುಂಡಿಗಳನ್ನು ಅಂಗೀಕರಿಸುವ ಸಂದರ್ಭಗಳಲ್ಲಿ ನಿಗದಿತ ನಮೂನೆಯಲ್ಲಿ "Payment Voucher" ಗಳನ್ನು ಹೆಸಾಂ ತಯಾರಿಸಬೇಕಾಗಿರುತ್ತದೆ.

ಈ ರೀತಿ ಕಡಿತಗೊಳಿಸಲಾದ ತೆರಿಗೆಗಳನ್ನು ಸರಕಾರದ ಖಾತೆಗೆ ಪಾವತಿಸುವ ಸಲುವಾಗಿ ವಿವರಗಳನ್ನು ನಿಗದಿತ ನಮೂನೆಗಳಲ್ಲಿ ನಿಗಮ ಕಛೇರಿಗೆ ಮುಂದಿನ ತಿಂಗಳ 7ನೇ ದಿನಾಂಕದ ಒಳಗಾಗಿ ಸಲ್ಲಿಸುವುದು.

**2.3 ವಿಲೋಮ ತೆರಿಗೆ ಪದ್ಧತಿಯಡಿ ತೆರಿಗೆ ಪಾವತಿಸಬೇಕಾದ ಸೂಚಿತ ಸರಬರಾಜು/ಸೇವೆಗಳ ಹುಂಡಿ ಪಾವತಿಸುವ ವಿಧಾನ:**

ಸೇವಾ ತೆರಿಗೆ ಕಾಯಿದೆಯಲ್ಲಿದ್ದ ಅವಕಾಶಗಳಂತೆ ಜಿ.ಎಸ್.ಟಿ. ಕಾಯ್ದೆಯಲ್ಲಿಯೂ ಸಹ ಕೆಲವೊಂದು ಸೇವೆಗಳಿಗೆ ವಿಲೋಮ ತೆರಿಗೆ ಪದ್ಧತಿಯಡಿ ಕಡ್ಡಾಯವಾಗಿ ಸೇವೆಯನ್ನು ಪಡೆದ ಸಂಸ್ಥೆಗಳೇ ತೆರಿಗೆ ಪಾವತಿಸುವಂತೆ ಕೇಂದ್ರ ಸರಕಾರದಿಂದ ಪ್ರಕಟಿಸಲಾಗುತ್ತದೆ. ಇಂತಹ ಸಾಮಗ್ರಿ/ ಸೇವಾ ಪೂರೈಕೆದಾರರು ಜಿ.ಎಸ್.ಟಿ. ಕಾಯ್ದೆಯಡಿಯಲ್ಲಿ ನೋಂದಾಯಿತರಾಗಿದ್ದರೂ/ಆಗಿರದಿದ್ದರೂ ಸಹ ತೆರಿಗೆಯನ್ನು ಮಾತ್ರ ಸೇವೆಯನ್ನು ಪಡೆದ ಸಂಸ್ಥೆಗಳೇ ಪಾವತಿಸುವುದು ಕಡ್ಡಾಯವಾಗಿರುತ್ತದೆ. ಪ್ರಸ್ತುತ ಕೆಳಕಂಡ ಸೇವೆಗಳನ್ನು ಈ ವರ್ಗದಲ್ಲಿ ವಿಂಗಡಿಸಲಾಗಿದೆ.

1. ಸರಕಾರಗಳು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳು ನೀಡುವ ಸೇವೆಗಳು
2. ಸರಕು ಸಾಗಾಣಿಕೆ ಏಜೆನ್ಸಿಗಳು ನೀಡುವ ಸೇವೆಗಳು
3. ವಕೀಲರು ನೀಡುವ ಕಾನೂನು ಸೇವೆಗಳು
4. ಆರ್ಜಿಟಿಲ್ ಟ್ರಬ್ಯೂನಲ್‌ಗಳು ನೀಡುವ ಸೇವೆಗಳು.

ಒಂದು ವೇಳೆ ಇಂತಹ ಸರಬರಾಜು/ಸೇವೆಗಳ ಹುಂಡಿಯ ಮೊತ್ತವು ಜಿ.ಎಸ್.ಟಿ. ತೆರಿಗೆಗಳನ್ನು ಒಳಗೊಂಡಿದ್ದಲ್ಲಿ ಅಂತಹ ಹುಂಡಿಗಳಿಂದ ತೆರಿಗೆ ಮೊತ್ತಗಳನ್ನು ಕಡಿತಗೊಳಿಸಿ ಸಂಬಂಧಪಟ್ಟ ಲೆಕ್ಕಶೀರ್ಷಿಕೆ 46.993, 46.994, 46.995 ಗಳಿಗೆ ಜಮೆ ನೀಡುವುದು ಹಾಗೂ ಸಾಮಗ್ರಿ/ ಸೇವಾ ಪೂರೈಕೆದಾರರಿಗೆ ಪಾವತಿಸಬೇಕಾದ ನಿವ್ವಳ ಮೊತ್ತವನ್ನು ಮಾತ್ರ ಅನ್ವಯಿಸುವ 42.2/42.4 ಪ್ರವರ್ಗದ ಲೆಕ್ಕಶೀರ್ಷಿಕೆಗೆ ಜಮೆ ನೀಡುವುದು.

ಅಥವಾ ಒಂದು ವೇಳೆ ಹುಂಡಿಯ ಮೊತ್ತವು ಜಿ.ಎಸ್.ಟಿ. ತೆರಿಗೆಗಳನ್ನು ಒಳಗೊಂಡಿರದಿದ್ದಲ್ಲಿ ಅನ್ವಯವಾಗುವ ದರದಲ್ಲಿ ತೆರಿಗೆ ಮೊತ್ತವನ್ನು ಲೆಕ್ಕಾಚಾರ ಮಾಡಿ ಹುಂಡಿಯ ಮೊತ್ತಕ್ಕೆ ಸೇರಿಸಿ ಸಂಬಂಧಪಟ್ಟ ಬಂಡವಾಳ/ಕಂದಾಯ ವೆಚ್ಚಗಳ ಲೆಕ್ಕಶೀರ್ಷಿಕೆಗೆ ಖರ್ಚು ದಾಖಲಿಸುವುದು ಹಾಗೂ ಅದೇ ಮೊತ್ತವನ್ನು ಕಡಿತಗೊಳಿಸಿ ಸಂಬಂಧಪಟ್ಟ ಲೆಕ್ಕಶೀರ್ಷಿಕೆ 46.993, 46.994, 46.995 ಗಳಿಗೆ ಜಮೆ ನೀಡುವುದು.

ಇಲ್ಲಿಯೂ ಸಹ ನೋಂದಾಯಿಸಲ್ಪಡದ ಸಂಸ್ಥೆಗಳಿಂದ ಪಡೆದ ಸರಬರಾಜು/ ಸೇವೆಗಳ ಪ್ರತಿಯೊಂದು ಹುಂಡಿಗಳನ್ನು ಅಂಗೀಕರಿಸುವ ಸಂದರ್ಭಗಳಲ್ಲಿಯೂ ನಿಗದಿತ ನಮೂನೆಯಲ್ಲಿ "Payment Voucher" ನ್ನು ಹೆಸಾಂ ತಯಾರಿಸಬೇಕಾಗಿರುತ್ತದೆ.

ಈ ರೀತಿ ಕಡಿತಗೊಳಿಸಲಾದ ತೆರಿಗೆಗಳನ್ನು ಸರಕಾರದ ಖಾತೆಗೆ ಪಾವತಿಸುವ ಸಲುವಾಗಿ ವಿವರಗಳನ್ನು ನಿಗದಿತ ನಮೂನೆಗಳಲ್ಲಿ ನಿಗಮ ಕಛೇರಿಗೆ ಮುಂದಿನ ತಿಂಗಳ 7ನೇ ದಿನಾಂಕದ ಒಳಗಾಗಿ ಸಲ್ಲಿಸುವುದು.

6. ಪ್ರಗತಿಯಲ್ಲಿರುವ ಸರಕು/ ಸೇವಾ ಪೂರೈಕೆಗಳು:

ದಿನಾಂಕ 01.07.2017ಕ್ಕಿಂತ ಮೊದಲು ಕಾರ್ಯಾದೇಶಗಳು ಹಾಗೂ ಖರೀದಿ ಆದೇಶಗಳನ್ನು ನೀಡಲಾಗಿದ್ದು, ಅಂತಹ ಆದೇಶಗಳಲ್ಲಿ, ಹಾಲ ಇರುವ ತೆರಿಗೆ ದರಗಳಲ್ಲಿನ ವ್ಯತ್ಯಾಸಗಳನ್ನು ಹಾಗೂ ಕಾಲದಿಂದ ಕಾಲಕ್ಕೆ ಕೇಂದ್ರ/ರಾಜ್ಯ ಸರ್ಕಾರಗಳಿಂದ ಹೆಚ್ಚುವರಿಯಾಗಿ ವಿಧಿಸಲ್ಪಡುವ ತೆರಿಗೆಗಳನ್ನು ಕಂಪನಿಯಿಂದ ಭರಿಸಲಾಗುವುದೆಂಬ ಷರತ್ತು ಉಲ್ಲೇಖಿತವಾಗಿದ್ದ ಸಂದರ್ಭಗಳಲ್ಲಿ ಮಾತ್ರ ಅಂತಹ ಆದೇಶಗಳಿಗೆ ಸಂಬಂಧಪಟ್ಟಂತೆ 01.07.2017ರ ನಂತರದಲ್ಲ ನೀಡಲಾಗುವ ಸರಕು/ಸೇವಾ ಪೂರೈಕೆಗಳ ವ್ಯತ್ಯಾಸದ ತೆರಿಗೆ ಮೊತ್ತಗಳನ್ನು ಪಾವತಿಸಲು ಕಂಪನಿಯು ಬಾಧ್ಯಸ್ಥವಾಗಿರುತ್ತದೆ. ಈ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲದಿದ್ದಲ್ಲಿ ಹೆಚ್ಚುವರಿಯಾಗಿ ವಿಧಿಸಲ್ಪಡುವ ತೆರಿಗೆಗಳನ್ನು ಭರಿಸಲು ಕಂಪನಿಯು ಬಾಧ್ಯಸ್ಥವಾಗಿರುವುದಿಲ್ಲ. ಅಲ್ಲದೆ, ಕಾರ್ಯಾದೇಶ/ ಖರೀದಿ ಆದೇಶಗಳಲ್ಲಿ **Prices are firm** ಅಥವಾ **No additional taxes are payable by the Company** ಎಂದು ಉಲ್ಲೇಖಿಸಲಾಗಿದ್ದ ಸಂದರ್ಭಗಳಲ್ಲಿಯೂ ಸಹ ಹೆಚ್ಚುವರಿಯಾಗಿ ವಿಧಿಸಲ್ಪಡುವ ತೆರಿಗೆಗಳನ್ನು ಭರಿಸಲು ಕಂಪನಿಯು ಬಾಧ್ಯಸ್ಥವಾಗಿರುವುದಿಲ್ಲ.

ಹುಂಡಿಗಳನ್ನು ಪಾವತಿಗಾಗಿ ಸಲ್ಲಿಸುವಾಗ ಸರಬರಾಜುದಾರರು/ ಗುತ್ತಿಗೆದಾರರು ತಮ್ಮ ಒಟ್ಟು ಬಿಲ್ಲಿನ ಮೊತ್ತದಲ್ಲಿ ತೆರಿಗೆಯನ್ನು ಪ್ರತ್ಯೇಕಿಸಿ ಕಂಪನಿಗೆ Tax Invoice ಗಳನ್ನು ಸಲ್ಲಿಸಬೇಕಾಗಿರುತ್ತದೆ.

ಇಂತಹ ಹುಂಡಿಗಳನ್ನು ಅಂಗೀಕರಿಸುವ ಸಂದರ್ಭಗಳಲ್ಲಿಯೂ ಸಹ ಮೇಲಿನ ಪ್ರಾರಾ ಸಂಖ್ಯೆ (5) ರಲ್ಲಿ ತಿಳಿಸಿರುವಂತೆ ಕ್ರಮ ಕೈಗೊಳ್ಳುವುದು.

7. ಕಂಪನಿಯಿಂದ ಗ್ರಾಹಕರಿಗೆ ನೀಡಲಾಗುತ್ತಿರುವ ಸೇವೆಗಳಿಗೆ ಸಂಬಂಧಪಟ್ಟ ತೆರಿಗೆಗಳ ಸಂಗ್ರಹಣೆ ಮತ್ತು ಪಾವತಿ:

ಸೇವಾ ತೆರಿಗೆ ಕಾಯ್ದೆಯಲ್ಲಿದ್ದ ಅವಕಾಶದಂತೆ, ಕಂಪನಿಯು ತನ್ನ ಗ್ರಾಹಕರಿಗೆ/ಇತರರಿಗೆ ನೀಡುತ್ತಿರುವ ಕೆಳಕಂಡ ಸರಕು/ಸೇವಾ ಪೂರೈಕೆಗಳ ಮೇಲೆ ತೆರಿಗೆ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸುವ ಬಾಧ್ಯತೆಯು ಜಿ.ಎಸ್.ಟಿ.ಕಾಯ್ದೆಯಲ್ಲಿಯೂ ಸಹ ಮುಂದುವರಿಯುತ್ತದೆ.

- ಸ್ವಯಂ ನಿರ್ವಹಣಾ ಕಾಮಗಾರಿಗಳು (self execution) ಹಾಗೂ ಇನ್ನಿತರ ಸಂದರ್ಭಗಳಲ್ಲಿ ಗ್ರಾಹಕರಿಂದ ಸ್ವೀಕರಿಸುತ್ತಿರುವ ಮೇಲ್ವಿಚಾರಣಾ ಶುಲ್ಕ.
- Conditions of Supplyನ ಕಂಡಿಕೆ 30.00 ರ ಉಪಕಂಡಿಕೆಗಳ ಅನುಸಾರ ಗ್ರಾಹಕರಿಗೆ ಕಂಪನಿಯು ನೀಡುತ್ತಿರುವ ವಿವಿಧ ಸೇವೆಗಳಿಗೆ ಪಡೆಯುತ್ತಿರುವ ಶುಲ್ಕಗಳು.

ಉದಾ: ಅರ್ಜಿ ನೋಂದಣಿ ಶುಲ್ಕ, ಪರಿವೀಕ್ಷಣಾ ಶುಲ್ಕ, ಮಾಪಕ ಪರೀಕ್ಷೆ ಶುಲ್ಕ, ರೇಟಿಂಗ್/ರಿರೇಟಿಂಗ್ ಶುಲ್ಕ, ದಾಖಲೆಗಳ ಧೃಢೀಕೃತ ಪ್ರತಿಗಳಿಗಾಗಿ ಶುಲ್ಕ, ಮಾಪಕ ಸ್ಥಳಾಂತರದ ಶುಲ್ಕ, ಮಾಪಕ ಓದುವಿಕೆ ಶುಲ್ಕ ಇತ್ಯಾದಿಗಳು.

- ಕಂಪನಿಯ ಕಟ್ಟಡಗಳನ್ನು ಇತರರಿಗೆ ವಾಣಿಜ್ಯ ಉದ್ದೇಶಕ್ಕಾಗಿ ಗುತ್ತಿಗೆ ನೀಡಿ ಪಡೆದ ಬಾಡಿಗೆ ಮೊತ್ತ.
  - ಕಂಪನಿಯ ಆಸ್ತಿಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಇತರರಿಗೆ ಪರಭಾರೆ ಮಾಡಿ ಪಡೆದ ಬಾಡಿಗೆ ಮೊತ್ತ.
- ಉದಾ: ಬಿ.ಎಸ್.ಎನ್.ಎಲ್. ಹಾಗೂ ಇತರೆ ಕೇಬಲ್ ಆಪರೇಟರ್ ರವರು ಕಂಪನಿಯ ವಿದ್ಯುತ್ ಕಂಬಗಳ ಮೇಲೆ ಕೇಬಲ್ ಅಳವಡಿಸಲು ಪಾವತಿಸುತ್ತಿರುವ ಬಾಡಿಗೆ.
- ಕವಿ.ಪ್ರ.ನಿ.ನಿ ಹಾಗೂ ಇತರೆ ವಿ.ಸ.ಕಂ. ಗಳ ಕೋರಿಕೆಯ ಮೇರೆಗೆ ಕಂಪನಿಯು ನೀಡುತ್ತಿರುವ ಸೇವೆಗಳಿಗೆ ಪಡೆದ ಶುಲ್ಕಗಳು.

ಉದಾ: ಮಾಪಕ ಓದುವಿಕೆ, MT/ RTವಿಭಾಗಗಳು ನೀಡುವ ಸೇವೆಗಳು ಇತ್ಯಾದಿ.



- ಕಂಪನಿಯ ಉಗ್ರಾಣಗಳಲ್ಲಿರುವ ರದ್ದಿ ಸಾಮಗ್ರಿ/Scrap ಗಳನ್ನು ಮಾರಾಟ ಮಾಡಿದ ಬಾಬು ಸ್ವೀಕರಿಸಿದ ಮೊತ್ತ.
- ಠೇವಣಿ ವಂತಿಗೆ ಕಾಮಗಾರಿಗಳು (Deposit Contribution Works): ಗ್ರಾಹಕರು ಅಥವಾ ಇತರೆ ವ್ಯಕ್ತಿ/ಸಂಸ್ಥೆಗಳಿಂದ ಕಾಮಗಾರಿ ವೆಚ್ಚಗಳನ್ನು ಮುಂಗಡವಾಗಿ ಪಡೆದು ಕಂಪನಿ ವತಿಯಿಂದ ನಿರ್ವಹಿಸಲಾಗುತ್ತಿರುವ ಭದ್ರತಾ ಠೇವಣಿ ಕಾಮಗಾರಿಗಳನ್ನೂ ಸಹ ಜಿ.ಎಸ್.ಟಿ ವ್ಯಾಪ್ತಿಯಲ್ಲಿ ಸೇವೆಗಳೆಂದು ಪರಿಗಣಿಸಬೇಕಾಗಿದ್ದು, ಕಾಮಗಾರಿಯ ಒಟ್ಟು ಅಂದಾಜು ವೆಚ್ಚದ ಮೇಲೆ ಜಿ.ಎಸ್.ಟಿ.ಯನ್ನು ಅಂತಹ ಗ್ರಾಹಕರು ಅಥವಾ ಇತರೆ ವ್ಯಕ್ತಿ/ಸಂಸ್ಥೆಗಳಿಂದ ಸಂಗ್ರಹಿಸಿ ಸರಕಾರಕ್ಕೆ ಪಾವತಿಸಬೇಕಾಗಿರುತ್ತದೆ. ತದನಂತರದಲ್ಲಿ ವಾಸ್ತವಿಕ ವೆಚ್ಚಗಳು ಅಂದಾಜು ವೆಚ್ಚಗಳಿಗಿಂತ ಅಧಿಕವಾದಲ್ಲಿ ವ್ಯತ್ಯಾಸದ ಮೊತ್ತವನ್ನು ಸಂಗ್ರಹಿಸುವಾಗಲೂ ಸಹ ಅಂತಹ ಹೆಚ್ಚುವರಿ ಮೊತ್ತಕ್ಕೆ ಅನ್ವಯವಾಗುವ ತೆರಿಗೆ ಮೊತ್ತವನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳತಕ್ಕದ್ದು.
- ಮೇಲನ ಪ್ಯಾರಾ 7 ರಲ್ಲಿ ತಿಳಿಸಿರುವ ಸೇವೆಗಳಿಗಾಗಿ ರೂ. 200/-ಕ್ಕಿಂತ ಕಡಿಮೆ ಶುಲ್ಕಗಳನ್ನು ಪಾವತಿಸುವ ಗ್ರಾಹಕರನ್ನು ಹೊರತುಪಡಿಸಿ, ಇತರೆ ಎಲ್ಲಾ ಪ್ರಕರಣಗಳಲ್ಲಿ ಸೇವಾ ಶುಲ್ಕ ಪಾವತಿಸುತ್ತಿರುವ ಗ್ರಾಹಕರು/ ಇತರೆ ಸಂಸ್ಥೆಗಳಿಗೆ ಪ್ರತ್ಯೇಕ ಧಾರಣೆ ಪಟ್ಟಿ (Tax Invoice)ಯನ್ನು ಕಂಪನಿಯಿಂದ ಮುದ್ರಿಸಿ ನೀಡುವುದು. ಈ ಧಾರಣೆ ಪಟ್ಟಿಗಳಲ್ಲಿ ಗ್ರಾಹಕರು ಪಾವತಿಸಬೇಕಾದ ಐ.ಜಿ.ಎಸ್.ಟಿ ಅಥವಾ ಸಿ.ಜಿ.ಎಸ್.ಟಿ. ಮತ್ತು ಎಸ್.ಜಿ.ಎಸ್.ಟಿ. ಮೊತ್ತಗಳನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು.
- ಆದರೆ ಪ್ಯಾರಾ 7 ರಲ್ಲಿ ತಿಳಿಸಿರುವ ಸೇವೆಗಳಿಗಾಗಿ ರೂ. 200/-ಕ್ಕಿಂತ ಕಡಿಮೆ ಶುಲ್ಕಗಳನ್ನು ಪಾವತಿಸುವ ಗ್ರಾಹಕರಿಂದಲೂ ಸಹ ಜಿ.ಎಸ್.ಟಿ. ತೆರಿಗೆ ಮೊತ್ತವನ್ನು ಸಂಗ್ರಹಿಸುವುದು ಹಾಗೂ ದಿನದ ಅಂತ್ಯಕ್ಕೆ ಒಂದು ನಿರ್ದಿಷ್ಟ ಲೆಕ್ಕಶೀರ್ಷಿಕೆಯಲ್ಲಿ ಈ ರೀತಿ ಸಂಗ್ರಹಿಸಿದ ಒಟ್ಟು ಮೊತ್ತಕ್ಕೆ ಒಂದೇ ಇನ್ವಾಯ್ಸ್‌ನ್ನು (Consolidated Invoice)ಮುದ್ರಿಸಿ ಶೇಖರಿಸಿಟ್ಟುಕೊಳ್ಳುವುದು. ಜಿ.ಎಸ್.ಟಿ. ನೋಂದಣಿ ಹೊಂದಿದ ಯಾವುದೇ ಗ್ರಾಹಕರು ಪ್ರತ್ಯೇಕ ಇನ್ವಾಯ್ಸ್‌ನ್ನು ಬಯಸಿದಲ್ಲಿ ಮುದ್ರಿಸಿ ನೀಡಬಹುದಾಗಿದೆ. ಆದಾಗ್ಯೂ ಒಂದು ಬಾರಿ Consolidated Invoice ಮುದ್ರಿಸಿದ ನಂತರದಲ್ಲಿ ಆ ಇನ್ವಾಯ್ಸ್‌ನಲ್ಲಿ ಒಳಗೊಂಡ ಯಾವುದೇ ಮೊತ್ತಕ್ಕೆ ಪ್ರತ್ಯೇಕ ಇನ್ವಾಯ್ಸ್ ತಯಾರಿಸತಕ್ಕದ್ದಲ್ಲ.
- ಪ್ಯಾರಾ 7 ರಲ್ಲಿ ತಿಳಿಸಿರುವ ಸೇವೆಗಳಿಗಾಗಿ ಶುಲ್ಕಗಳನ್ನು ಪಾವತಿಸುವ ಗ್ರಾಹಕರನ್ನು ಹೊರತುಪಡಿಸಿ ಇತರೆ ಎಲ್ಲಾ ಪ್ರಕರಣಗಳಲ್ಲಿ ಸರಕು/ಸೇವಾ ಶುಲ್ಕ ಪಾವತಿಸುತ್ತಿರುವ ಗ್ರಾಹಕರು/ ಇತರೆ ಸಂಸ್ಥೆಗಳ ಜಿ.ಎಸ್.ಟಿ.ನೋಂದಣಿ ಸಂಖ್ಯೆ ಇದ್ದಲ್ಲಿ ಅದನ್ನು ಪಡೆದು ಇನ್ವಾಯ್ಸ್‌ಗಳಲ್ಲಿ ನಮೂದಿಸುವುದು.
- ಸೇವಾಶುಲ್ಕಗಳನ್ನು ಸ್ವೀಕರಿಸುವಾಗ ಸಂಬಂಧಪಟ್ಟ ಸೇವೆಗಳಿಗೆ ಅನುಬಂಧ-2 ರಲ್ಲಿ ನೀಡಿರುವಂತೆ ಅನ್ವಯವಾಗುವ ಮುಖ್ಯ ಲೆಕ್ಕಶೀರ್ಷಿಕೆಗಳನ್ನು ರಶೀದಿಗಳಲ್ಲಿ ನಮೂದಿಸುವುದು. ಅಂದರೆ ಸೇವಾ ಶುಲ್ಕ ಹಾಗೂ ತೆರಿಗೆ ಮೊತ್ತಗಳೆರಡನ್ನೂ ಸಹ ಒಟ್ಟಾಗಿ ಆದಾಯ/ಮುಂಗಡಗಳ ಲೆಕ್ಕಶೀರ್ಷಿಕೆಗಳಲ್ಲಿಯೇ ದಾಖಲಿಸುವುದು. ಐ.ಜಿ.ಎಸ್.ಟಿ, ಸಿ.ಜಿ.ಎಸ್.ಟಿ. ಮತ್ತು ಎಸ್.ಜಿ.ಎಸ್.ಟಿ. ಗಳನ್ನು ಲೆಕ್ಕಿಸಲು ಈ ಕಛೇರಿ ಅಧಿಕೃತ ಜ್ಞಾಪನಾ ಪತ್ರ ಸಂಖ್ಯೆ HESCOM/CFO/C(A&R)/DCA(A/cs)/AO(A/cs)/2017-18/Cys-1730, Dated : 24.07.2017ರಲ್ಲಿ ಜಾರಿಗೊಳಿಸಲಾದ ಲೆಕ್ಕ ಶೀರ್ಷಿಕೆ 46.996, 46.997 ಹಾಗೂ 46.998 ಗಳನ್ನು ಉಪವಿಭಾಗಗಳಲ್ಲಿ/ಕಂದಾಯ ಶಾಖೆಗಳಲ್ಲಿ ರಶೀದಿ ಹಾಕುವಾಗ ಬಳಸತಕ್ಕದ್ದಲ್ಲ.
- ರದ್ದಿ Scrap ಸಾಮಗ್ರಿಗಳ ಮಾರಾಟದ ಸಂದರ್ಭದಲ್ಲಿ, ಅನುಬಂಧ-2 ರಲ್ಲಿ ನೀಡಿರುವಂತೆ ಸಾಮಗ್ರಿಗಳ ಎಚ್.ಎಸ್.ಎನ್. ಗಳನ್ನು ಇನ್ವಾಯ್ಸ್‌ಗಳಲ್ಲಿ ನಮೂದಿಸುವುದು ಹಾಗೂ ಅಂತರರಾಜ್ಯ ಮಾರಾಟಗಳ ಸಂದರ್ಭಗಳಲ್ಲಿ ಇನ್ವಾಯ್ಸ್‌ಗಳಲ್ಲಿ ಐ.ಜಿ.ಎಸ್.ಟಿ, ತೆರಿಗೆಯನ್ನು ದಾಖಲಿಸುವುದು.
- ಕಂಪನಿಯಿಂದ ನೀಡಲಾಗುವ ಸೇವೆಗಳಿಗೆ ನೀಡಲಾಗುವ ಇನ್ವಾಯ್ಸ್ ಸಂಖ್ಯೆಗಳು ಕಡ್ಡಾಯವಾಗಿ ಬೇರೆ ಬೇರೆ ಕ್ರಮ ಸಂಖ್ಯೆಯನ್ನು ಹೊಂದಿರತಕ್ಕದ್ದು. ಅಂದರೆ ಎರಡು ಇನ್ವಾಯ್ಸ್‌ಗಳು ಒಂದೇ ಕ್ರಮ ಸಂಖ್ಯೆಯನ್ನು

ಹೊಂದಿರತಕ್ಕದ್ದಲ್ಲ. ಪ್ರತಿಯೊಂದು ವಿಭಾಗದವರು ಇನ್‌ವೆಸ್ಟ್‌ಗಳಲ್ಲಿ ಕಡ್ಡಾಯವಾಗಿ ವಿಭಾಗದ ಲೋಕೇಶನ್ ಕೋಡ್ (Location Code Number) ನಂಬರುಗಳನ್ನು ನಮೂದಿಸತಕ್ಕದ್ದು. ಈ ರೀತಿ ನಮೂದಿಸುವುದರಿಂದ ಆಂತರಿಕ ಪರಿಶೋಧನೆ/Statutory Auditor/AG ರವರಿಗೆ ಪರಿಶೀಲನಾ ಅನುಕೂಲವಾಗುವುದು. ಉದಾ : LC/2017-18/0001, Dtd:

- ಉಪವಿಭಾಗ/ಕಂದಾಯ ಶಾಖೆಗಳು ತಾವು ನೀಡಿದ ಇನ್ವಾಯ್ಸ್ ಹಾಗೂ ಸ್ವೀಕೃತಿಗಳ ವಿವರಗಳನ್ನು ಪ್ರತೀ ದಿನ ವಿಭಾಗೀಯ ಕಛೇರಿಗೆ ಸಲ್ಲಿಸುವುದು. ಲೆಕ್ಕಪುಟಗಳಿಂದ ಕೇಂದ್ರ ಕಛೇರಿಗೆ ಮಾಹಿತಿಗಳನ್ನು ಸಲ್ಲಿಸಲು ಅಗತ್ಯವಿರುವ ನಮೂನೆಗಳನ್ನು ಈ ಕಛೇರಿಯಿಂದ ಒದಗಿಸಲಾಗುವುದು.
- ಉಪವಿಭಾಗ/ಕಂದಾಯ ಶಾಖೆಗಳಿಂದ ನೀಡಲಾದ ಮಾಹಿತಿಗಳ ಆಧಾರದಲ್ಲ ಪ್ರತೀ ತಿಂಗಳು ಸರ್ಕಾರಕ್ಕೆ ಪಾವತಿಯಾಗಬೇಕಾದ ತೆರಿಗೆ ಮೊತ್ತವನ್ನು ವಿಭಾಗೀಯ ಕಛೇರಿಗಳಲ್ಲಿ ಲೆಕ್ಕಾಚಾರ ಮಾಡಿ ಐ.ಜಿ.ಎಸ್.ಐ, ಸಿ.ಜಿ.ಎಸ್.ಐ. ಮತ್ತು ಎಸ್.ಜಿ.ಎಸ್.ಐ. ಗಳನ್ನು ಕ್ರಮವಾಗಿ ಲೆಕ್ಕ ಶಿರ್ಷಿಕೆ 46.996, 46.997 ಹಾಗೂ 46.998 ಗಳಿಗೆ ಜಮೆ ನೀಡಿ ಸಂಬಂಧಪಟ್ಟ ಆದಾಯ ಖಾತೆ/ ಮುಂಗಡಗಳ ಖಾತೆಗಳಿಗೆ ಅಂದರೆ ಉಪವಿಭಾಗಗಳಲ್ಲಿ/ ಕಂದಾಯ ಶಾಖೆಗಳಲ್ಲಿ ರಶೀದಿ ಹಾಕಲಾದ ಲೆಕ್ಕಶೀರ್ಷಿಕೆಗಳಿಗೆ ಖರ್ಚು ದಾಖಲಿಸುವುದು.
- ದಿನಾಂಕ 01.07.2017ರ ನಂತರ ಹೆಸಾಂಗ್ ನೀಡಬೇಕಾದ ಸೇವೆಗಳಿಗೆ ಸಂಬಂಧಪಟ್ಟಂತೆ, ಸೇವಾ ಶುಲ್ಕ ಹಾಗೂ ತೆರಿಗೆಗಳನ್ನು ಪಾವತಿಸುವಂತೆ ಗ್ರಾಹಕರಿಗೆ/ ಇತರೆ ವ್ಯಕ್ತಿ/ಸಂಸ್ಥೆಗಳಿಗೆ 30.06.2017 ಕ್ಕಿಂತಲೂ ಮೊದಲೇ ಸೂಚನೆ ನೀಡಲಾಗಿದ್ದು, 30.06.2017 ರವರೆಗೆ ಶುಲ್ಕಗಳು ಸ್ವೀಕೃತಿಯಾಗದಿದ್ದಲ್ಲಿ, ಅಂತಹ ಸೂಚನಾ ಪತ್ರಗಳನ್ನು ಪರಿಷ್ಕರಿಸಿ ಜಿ.ಎಸ್.ಐ. ದರದಲ್ಲ ತೆರಿಗೆ ವಿಧಿಸಿ ಪಾವತಿಸುವಂತೆ ಕೋರಿ ಪರಿಷ್ಕೃತ ಸೂಚನಾ ಪತ್ರಗಳನ್ನು ಕಳುಹಿಸತಕ್ಕದ್ದು ಹಾಗೂ ನಿಗದಿತ ನಮೂನೆಯಲ್ಲಿ ಇನ್ವಾಯ್ಸ್ ತಯಾರಿಸಿ ನೀಡತಕ್ಕದ್ದು.
- ಸ್ವಯಂ ನಿರ್ವಹಣಾ ಕಾಮಗಾರಿ self execution ಹಾಗೂ ಠೇವಣಿ ವಂತಿಗೆ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ, ಅನ್ವಯವಾಗುವ ತೆರಿಗೆಗಳನ್ನು ಸಂಬಂಧಪಟ್ಟವರಿಂದ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಿದ ನಂತರದಲ್ಲ ಕಾಮಗಾರಿಗಳನ್ನು ರದ್ದುಗೊಳಿಸಲಾದಲ್ಲಿ ಅಥವಾ ಕಾಮಗಾರಿ ವೆಚ್ಚಗಳಲ್ಲಿ ಇಳಿಕೆಯಾಗಿ, ಗ್ರಾಹಕರು/ ಇತರೆ ವ್ಯಕ್ತಿ/ಸಂಸ್ಥೆಗಳಿಂದ ಸಂಗ್ರಹಿಸಿದ ಮೊತ್ತವನ್ನು ಕಂಪನಿಯು ಹಿಂಪಾವತಿಸಬೇಕಾದ ಸಂದರ್ಭಗಳಲ್ಲಿ, ತೆರಿಗೆ ಮೊತ್ತವನ್ನು ಹಿಂಪಾವತಿಸಲಾಗುವುದಿಲ್ಲವೆಂಬ ವಿಷಯವನ್ನು ಸಂಬಂಧಪಟ್ಟವರಿಗೆ ಸ್ಪಷ್ಟವಾಗಿ ತಿಳಿಸುವುದು. (ಒಂದು ವೇಳೆ ಕಾಮಗಾರಿ ವೆಚ್ಚ ಹೆಚ್ಚಾಗಿದ್ದಲ್ಲಿ ನಿಯಮಾನುಸಾರ ಸಂಗ್ರಹಿಸುವುದು)

### 8. ಡೆಬಟ್ ನೋಟ್/ಕ್ರೆಡಿಟ್ ನೋಟ್ ಗಳ ನೀಡುವಿಕೆ:

ಜಿ.ಎಸ್.ಐ.ಕಾಯಿದೆಯ ಆವಶ್ಯಕತೆಯಂತೆ ಒಂದು ಬಾರಿ ನೀಡಲಾದ ಇನ್ವಾಯ್ಸ್‌ನಲ್ಲಿನ ವಿವರಗಳನ್ನು ಮೂಲ ಇನ್ವಾಯ್ಸ್‌ನಲ್ಲಿ ತಿದ್ದುಪಡಿ ಮಾಡುವಂತಿರುವುದಿಲ್ಲ. ಅಂದರೆ, ಯಾವುದೇ ಒಂದು ನಿರ್ದಿಷ್ಟ ಇನ್ವಾಯ್ಸ್‌ನ್ನು ಜಾರಿಗೊಳಿಸಿದ ನಂತರದಲ್ಲ ಸದರಿ ಇನ್ವಾಯ್ಸ್‌ನಲ್ಲಿ ಈಗಾಗಲೇ ನಮೂದಿಸಲಾಗಿರುವ ಮೊತ್ತಗಳಲ್ಲಿ ತಿದ್ದುಪಡಿಗಳ ಆವಶ್ಯಕತೆ ಇದೆ ಎಂದು ಕಂಡುಬಂದಲ್ಲಿ ಪ್ರತ್ಯೇಕ ಡೆಬಟ್ ನೋಟ್ / ಕ್ರೆಡಿಟ್ ನೋಟ್‌ಗಳನ್ನು ತಯಾರಿಸುವ ಮೂಲಕ ಸರಿಪಡಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಕೆಳಕಂಡಂತೆ ಕಾರ್ಯ ನಿರ್ವಹಿಸುವಂತೆ ತಿಳಿಸಿದೆ.

- ಸರಕು/ಸೇವಾ ಪೂರೈಕೆದಾರರು ಕಂಪನಿಗೆ ನೀಡಲಾದ ಇನ್ವಾಯ್ಸ್‌ಗಳ ಮೊತ್ತವು ಅಧಿಕವಾಗಿದ್ದಲ್ಲಿ ಅಂತಹ ಪೂರೈಕೆದಾರರಿಗೆ ವ್ಯತ್ಯಾಸದ ಮೊತ್ತಕ್ಕೆ ಡೆಬಟ್ ನೋಟ್ ಹಾಗೂ ಹುಂಡಿಗಳ ಮೊತ್ತವು ಕಡಿಮೆಯಾಗಿದ್ದಲ್ಲಿ ಕ್ರೆಡಿಟ್ ನೋಟ್ ತಯಾರಿಸಿ ನೀಡತಕ್ಕದ್ದು. ಆದಾಗ್ಯೂ ಲೆಕ್ಕೀಕರಣದ ಉದ್ದೇಶಕ್ಕಾಗಿ ನಿವ್ವಳ ಮೊತ್ತಕ್ಕೆ ಹುಂಡಿಯನ್ನು ಅಂಗೀಕರಿಸಬಹುದಾಗಿರುತ್ತದೆ.

ಮುಂದುವರೆದು, ವ್ಯತ್ಯಾಸದ ಮೊತ್ತಕ್ಕೆ ಡೆಬಟ್ ನೋಟ್ / ಕ್ರೆಡಿಟ್ ನೋಟ್ ಗಳನ್ನು ಸಂಬಂಧಪಟ್ಟ ಸರಕು/ಸೇವಾ ಪೂರೈಕೆದಾರರೂ ಸಹ ತಯಾರಿಸಿ ನೀಡುವ ಸಂಭವಗಳಿದ್ದು, ಇಂತಹ ಸಂದರ್ಭಗಳಲ್ಲಿ, ಒಂದು ನಿರ್ದಿಷ್ಟ ವ್ಯವಹಾರಕ್ಕೆ ಸಂಬಂಧಿಸಿದ ಡೆಬಟ್ ನೋಟ್ / ಕ್ರೆಡಿಟ್ ನೋಟ್‌ಗಳಲ್ಲಿ ಯಾವುದಾದರೂ ಒಂದು ಮಾತ್ರ ಪರಿಗಣಿಸಲ್ಪಟ್ಟಿರುವುದನ್ನು ಖಾತರಿಪಡಿಸಿಕೊಳ್ಳುವುದು.

- ಕಂಪನಿಯು ತನ್ನ ಗ್ರಾಹಕರಿಗೆ ಅಥವಾ ಇತರೆ ವ್ಯಕ್ತಿ/ಸಂಸ್ಥೆಗಳಿಗೆ ನೀಡುವ ಸೇವೆಗಳಿಗೆ ಸಂಬಂಧಿಸಿದಂತೆ, ಕಂಪನಿಯಿಂದ ಒಮ್ಮೆ ನೀಡಲಾದ ಹುಂಡಿಯ ಮೊತ್ತದಲ್ಲ ತಿದ್ದುಪಡಿಗಳ ಅವಶ್ಯಕತೆ ಇದೆ ಎಂದು ಕಂಡುಬಂದಾಗ ಹುಂಡಿಯ ಮೊತ್ತವು ಏರಿಕೆಯಾಗಬೇಕಾದಲ್ಲಿ ಡೆಬಟ್ ನೋಟ್ ಹಾಗೂ ಕಡಿಮೆಯಾಗಬೇಕಾಗಿದ್ದಲ್ಲಿ ಕ್ರೆಡಿಟ್ ನೋಟ್ ತಯಾರಿಸಿ ಕಳುಹಿಸತಕ್ಕದ್ದು ಹಾಗೂ ವ್ಯತ್ಯಾಸದ ಮೊತ್ತಕ್ಕೆ ಪ್ರತ್ಯೇಕ ಜಿ.ವಿ ದಾಖಲಿಸುವುದು.

### 9. ಮಾಸಿಕ ಅಂಕಿ ಅಂಶಗಳ ಸಲ್ಲಿಕೆ:

ಜಿ.ಎಸ್.ಟಿ. ಕಾಯಿದೆಯ ಅವಶ್ಯಕತೆಯಂತೆ ಕಂಪನಿಯು ಪ್ರತೀ ತಿಂಗಳ ತನ್ನ ವ್ಯವಹಾರಗಳ ವಿವರಗಳನ್ನು ನಿಗದಿತ ನಮೂನೆಗಳಾದ GSTR-1, GSTR-1A, GSTR-2, GSTR-2A, ಹಾಗೂ GSTR-3, ಗಳಲ್ಲಿ ಮರುಸಲ್ಲಿಕೆಗಳನ್ನು ಮುಂದಿನ ತಿಂಗಳ 20ನೇ ಒಳಗಾಗಿ ಸಲ್ಲಿಸಿ ಪಾವತಿಸಬೇಕಾದ ತೆರಿಗೆಯನ್ನು ಸಹ ಪಾವತಿಸಬೇಕಾಗಿರುತ್ತದೆ. ಆದುದರಿಂದ ಈ ನಿಟ್ಟಿನಲ್ಲಿ ಕಂದಾಯ ಶಾಖೆಗಳು, ಉಪವಿಭಾಗೀಯ ಕಛೇರಿಗಳು, ವಿಭಾಗೀಯ ಕಛೇರಿಗಳು, ವೃತ್ತ ಕಛೇರಿಗಳು, ವಲಯ ಕಛೇರಿಗಳು ಪ್ರತೀ ತಿಂಗಳೂ ಕೇಂದ್ರ ಕಛೇರಿಗೆ ಮಾಹಿತಿಗಳನ್ನು ಸಲ್ಲಿಸಲು ತಯಾರಿಸಲಾದ ನಮೂನೆಯಲ್ಲಿ ರಿಜಿಸ್ಟರ್ ಗಳನ್ನು ನಿರ್ವಹಿಸುವುದರೊಂದಿಗೆ ವಿವರಗಳನ್ನು 8 ಭಾಗಗಳಲ್ಲಿ ಸಲ್ಲಿಸಬೇಕಾಗಿರುತ್ತದೆ. ಅವುಗಳೆಂದರೆ:

1. ನೋಂದಾಯಿತ ಸಂಸ್ಥೆಗಳಿಂದ ಸಾಮಗ್ರಿಗಳನ್ನು ಖರೀದಿಸಿದ ಮಾಹಿತಿಗಳು.
2. ನೋಂದಾಯಿತರಾಗದ ಸಂಸ್ಥೆಗಳಿಂದ ಸಾಮಗ್ರಿಗಳನ್ನು ಖರೀದಿಸಿದ ಮಾಹಿತಿಗಳು.
3. ನೋಂದಾಯಿತ ಸಂಸ್ಥೆಗಳಿಂದ ಸೇವೆಗಳನ್ನು ಪಡೆದ ಮಾಹಿತಿಗಳು.
4. ನೋಂದಾಯಿತರಾಗದ ಸಂಸ್ಥೆಗಳಿಂದ ಸೇವೆಗಳನ್ನು ಪಡೆದ ಮಾಹಿತಿಗಳು.
5. ವಿಲೋಮ ತೆರಿಗೆ ಪದ್ಧತಿಯಡಿ ತೆರಿಗೆ ಪಾವತಿಸಬೇಕಾದ ಅನುಸೂಚಿತ ಸರಬರಾಜು/ಸೇವೆಗಳ ವಿವರಗಳು
6. ಹು.ವಿ.ಸ.ಕಂಪನಿಯು ನೀಡುತ್ತಿರುವ ಸೇವೆಗಳಿಗಾಗಿ ಸಂಗ್ರಹಿಸಿದ ಸರಕು ಮತ್ತು ಸೇವಾ ತೆರಿಗೆಗಳ ವಿವರಗಳು.
7. ಡೆಬಟ್ ನೋಟ್ / ಕ್ರೆಡಿಟ್ ನೋಟ್ ಗಳ ವಿವರಗಳು.
8. ವಿನಾಯಿತಿ ಹೊಂದಿರುವ ಸೇವೆಗಳ ವಿವರಗಳು.

- ಮೊದಲನೇ ಭಾಗದಲ್ಲಿ ಕಾರ್ಪೊರೇಟ್ ಕಛೇರಿಯಿಂದ, ವಲಯ ಕಛೇರಿಯಿಂದ ಹಾಗೂ ವಿಭಾಗೀಯ ಕಛೇರಿಗಳಿಂದ ಜಿ.ಎಸ್.ಟಿ. ಕಾಯಿದೆಯಡಿ ನೋಂದಾಯಿತರಾದ ಸಂಸ್ಥೆಗಳಿಗೆ ನೀಡಲಾದ ಖರೀದಿ ಆದೇಶಗಳಿಗೆ ಎದುರಾಗಿ ಸ್ವೀಕರಿಸಿದ ಸಾಮಗ್ರಿಗಳ ವಿವರಗಳನ್ನು ಒದಗಿಸುವುದು. ಈ ವರ್ಗದಲ್ಲಿ ಸರಬರಾಜುದಾರರು ತಮ್ಮ ಇನ್ವಾಯ್ಸ್ ಗಳಲ್ಲಿ ಸೂಚಿಸಿದ ತೆರಿಗೆ ಮೊತ್ತಗಳನ್ನು ಸರಬರಾಜುದಾರರಿಗೆ ಪಾವತಿಸಲಾಗುವುದೇ ವಿನಃ ಕಡಿತಗೊಳಿಸಿ ಸರಕಾರಕ್ಕೆ ಪಾವತಿಸುವ ಜವಾಬ್ದಾರಿಯು ಕಂಪನಿಯದ್ದಾಗಿರುವುದಿಲ್ಲ.

- ಎರಡನೇ ಭಾಗದಲ್ಲಿ ಕಾರ್ಪೊರೇಟ್ ಕಛೇರಿಯಿಂದ, ವಲಯ ಕಛೇರಿಯಿಂದ ಹಾಗೂ ವಿಭಾಗೀಯ ಕಛೇರಿಗಳಿಂದ ಜಿ.ಎಸ್.ಟಿ. ಕಾಯಿದೆಯಡಿ ನೋಂದಾಯಿತರಾಗದ ಸಂಸ್ಥೆಗಳಿಗೆ

ನೀಡಲಾದ ಖರೀದಿ ಆದೇಶಗಳಿಗೆ ಎದುರಾಗಿ ಸ್ವೀಕರಿಸಿದ ಸಾಮಗ್ರಿಗಳ ವಿವರಗಳನ್ನು ಒದಗಿಸುವುದು. ಈ ವರ್ಗದ ಸರಬರಾಜುದಾರರು ನೋಂದಾಯಿತರಾಗದ ಕಾರಣ ಇಂತಹವರ ಹುಂಡಿಗಳಿಂದ ವಿಲೋಮ ತೆರಿಗೆ ಪದ್ಧತಿಯಡಿ ತೆರಿಗೆ ಮೊತ್ತಗಳನ್ನು ಕಡಿತಗೊಳಿಸಿ ಸರ್ಕಾರಕ್ಕೆ ಪಾವತಿಸುವ ಜವಾಬ್ದಾರಿಯು ಕಂಪನಿಯದ್ದಾಗಿರುತ್ತದೆ. ಆದುದರಿಂದ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವ ಕಂಪನಿಯ ಎಲ್ಲಾ ಕಛೇರಿಗಳು ತಾವು ಆಯಾ ತಿಂಗಳಲ್ಲಿ ನೋಂದಾಯಿತರಾಗದ ಸಂಸ್ಥೆಗಳಿಂದ ಖರೀದಿಸಿದ (ಕೈ ಹಣದಿಂದ ಮಾಡಲಾದ ಖರೀದಿಗಳನ್ನೂ ಸೇರಿಸಿ) ವಿವರಗಳನ್ನು ತಪ್ಪದೇ ಈ ಭಾಗದಲ್ಲಿ ನಮೂದಿಸುವುದು. ಒಂದು ವೇಳೆ ಸರಕು ಪೂರೈಕೆದಾರರು ನೀಡಿರುವ ಹುಂಡಿಯಲ್ಲಿ ತೆರಿಗೆ ಮೊತ್ತವು ಸೇರಿದಿದ್ದಲ್ಲಿ, ತೆರಿಗೆ ಮೊತ್ತವನ್ನು ಹುಂಡಿಯ ಮೊತ್ತಕ್ಕೆ ಸೇರಿಸಿ ನಂತರದಲ್ಲಿ ಕಡಿತಗೊಳಿಸಲು ಕ್ರಮ ಕೈಗೊಳ್ಳುವುದು.

- ಮೂರನೇ ಭಾಗದಲ್ಲಿ ಕಾರ್ಪೊರೇಟ್ ಕಛೇರಿಯಿಂದ, ವಲಯ ಕಛೇರಿಯಿಂದ ಹಾಗೂ ವಿಭಾಗೀಯ ಕಛೇರಿಗಳಿಂದ ಜಿ.ಎಸ್.ಟಿ. ಕಾಯಿದೆಯಡಿ ನೋಂದಾಯಿತರಾದ ಸಂಸ್ಥೆಗಳಿಗೆ ನೀಡಲಾದ ಕಾಮಗಾರಿ ಆದೇಶಗಳಿಗೆ ಹಾಗೂ ವಿವಿಧ ಸೇವೆಗಳ ಪೂರೈಕೆಗಾಗಿ ನೀಡಿದ ಆದೇಶಗಳಿಗೆ ಎದುರಾಗಿ ಸ್ವೀಕರಿಸಿದ ಸೇವೆಗಳ ವಿವರಗಳನ್ನು ಒದಗಿಸುವುದು. ಈ ವರ್ಗದಲ್ಲಿ ಸೇವಾ ಪೂರೈಕೆದಾರರು ತಮ್ಮ ಇನ್ವಾಯ್ಸ್ ಗಳಲ್ಲಿ ಸೂಚಿಸಿದ ತೆರಿಗೆ ಮೊತ್ತಗಳನ್ನು ಅವರಿಗೆ ಪಾವತಿಸಲಾಗುವುದೇ ವಿನಃ ಕಡಿತಗೊಳಿಸಿ ಸರ್ಕಾರಕ್ಕೆ ಪಾವತಿಸುವ ಜವಾಬ್ದಾರಿಯು ಕಂಪನಿಯದ್ದಾಗಿರುವುದಿಲ್ಲ.
- ನಾಲ್ಕನೇ ಭಾಗದಲ್ಲಿ ಕಾರ್ಪೊರೇಟ್ ಕಛೇರಿಯಿಂದ, ವಲಯ ಕಛೇರಿಯಿಂದ ಹಾಗೂ ವಿಭಾಗೀಯ ಕಛೇರಿಗಳಿಂದ ಜಿ.ಎಸ್.ಟಿ. ಕಾಯಿದೆಯಡಿ ನೋಂದಾಯಿತರಾಗದ ಸಂಸ್ಥೆಗಳಿಗೆ ನೀಡಲಾದ ಕಾಮಗಾರಿ ಆದೇಶಗಳಿಗೆ ಹಾಗೂ ವಿವಿಧ ಸೇವೆಗಳ ಪೂರೈಕೆಗಾಗಿ ನೀಡಿದ ಆದೇಶಗಳಿಗೆ ಎದುರಾಗಿ ಸ್ವೀಕರಿಸಿದ ಸೇವೆಗಳ ವಿವರಗಳನ್ನು ಒದಗಿಸುವುದು. ಈ ವರ್ಗದ ಸೇವಾ ಪೂರೈಕೆದಾರರು ನೋಂದಾಯಿತರಾಗದ ಕಾರಣ ಇಂತಹವರ ಹುಂಡಿಗಳಿಂದ ವಿಲೋಮ ತೆರಿಗೆ ಪದ್ಧತಿಯಡಿ ತೆರಿಗೆ ಮೊತ್ತಗಳನ್ನು ಕಡಿತಗೊಳಿಸಿ ಸರ್ಕಾರಕ್ಕೆ ಪಾವತಿಸುವ ಜವಾಬ್ದಾರಿಯು ಕಂಪನಿಯದ್ದಾಗಿರುತ್ತದೆ. ಆದುದರಿಂದ ಕಂಪನಿಯ ಸಂಬಂಧಪಟ್ಟ ಎಲ್ಲಾ ಕಛೇರಿಗಳು ತಾವು ಆಯಾ ತಿಂಗಳಲ್ಲಿ ನೋಂದಾಯಿತರಾಗದ ಸಂಸ್ಥೆಗಳಿಂದ ಪಡೆದ ಸೇವೆಗಳ (ಕೈ ಹಣದಿಂದ ಮಾಡಲಾದ ಪಾವತಿಗಳನ್ನೂ ಸೇರಿಸಿ) ವಿವರಗಳನ್ನು ತಪ್ಪದೇ ಈ ಭಾಗದಲ್ಲಿ ನಮೂದಿಸುವುದು. ಒಂದು ವೇಳೆ ಸೇವಾ ಪೂರೈಕೆದಾರರು ನೀಡಿರುವ ಹುಂಡಿಯಲ್ಲಿ ತೆರಿಗೆ ಮೊತ್ತವು ಸೇರಿದಿದ್ದಲ್ಲಿ, ತೆರಿಗೆ ಮೊತ್ತವನ್ನು ಹುಂಡಿಯ ಮೊತ್ತಕ್ಕೆ ಸೇರಿಸಿ ನಂತರದಲ್ಲಿ ಕಡಿತಗೊಳಿಸಲು ಕ್ರಮ ಕೈಗೊಳ್ಳುವುದು
- ಐದನೇ ಭಾಗದಲ್ಲಿ ಮೇಲನ ಪ್ಯಾರಾ 7 ರಲ್ಲಿ ತಿಳಿಸಿರುವಂತೆ ಅನುಸೂಚಿತ ಪ್ರವರ್ಗಗಳ ಸೇವಾದಾರರಿಂದ ಪಡೆದ ಸೇವೆಗಳಿಗಾಗಿ ವಿಲೋಮ ತೆರಿಗೆ ಪದ್ಧತಿಯಡಿ ಪಾವತಿಸಬೇಕಾದ ತೆರಿಗೆ ವಿವರಗಳನ್ನು ಸಲ್ಲಿಸುವುದು.
- ಆರನೇ ಭಾಗದಲ್ಲಿ ಹು.ವಿ.ಸ.ಕಂಪನಿಯು ನೀಡುತ್ತಿರುವ ಸೇವೆಗಳಿಗಾಗಿ ಗ್ರಾಹಕರು ಹಾಗೂ ಇತರ ವ್ಯಕ್ತಿ/ ಸಂಸ್ಥೆಗಳಿಂದ ಸಂಗ್ರಹಿಸಿದ ಸರಕು ಮತ್ತು ಸೇವಾ ತೆರಿಗೆಗಳ ವಿವರಗಳನ್ನು ಸಲ್ಲಿಸುವುದು.

- ಏಳನೇ ಭಾಗದಲ್ಲಿ ಕಂಪನಿಯಿಂದ ನೀಡಲಾದ ಡೆಬಟ್ ನೋಟ್/ಕ್ರೆಡಿಟ್ ನೋಟ್ ಗಳ ವಿವರಗಳು ಹಾಗೂ ಸರಕು/ಸೇವಾ ಪೂರೈಕೆದಾರರು ಕಂಪನಿಗೆ ನೀಡಲಾದ ಡೆಬಟ್ ನೋಟ್/ಕ್ರೆಡಿಟ್ ನೋಟ್ ಗಳ ವಿವರಗಳನ್ನು ಒದಗಿಸುವುದು.

\* ಎಂಟನೇ ವಿಭಾಗದಲ್ಲಿ ಕಂಪನಿಯು ಖರೀದಿಸಿದ ವಿದ್ಯುಚ್ಛಕ್ತಿ ಹಾಗೂ ಮಾರಾಟ ಮಾಡಿದ ವಿದ್ಯುಚ್ಛಕ್ತಿ ವಿವರಗಳನ್ನು ಸಲ್ಲಿಸುವುದು.

## 10. ಠೇವಣಿ ವಂತಿಗೆ ಕಾಮಗಾರಿ

ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಠೇವಣಿ ಹಾಗೂ ತೆರಿಗೆಗಳನ್ನು ಲೆಕ್ಕಶೀರ್ಷಿಕೆ 47ನೇ ಪ್ರವರ್ಗದ ಸಂಬಂಧಪಟ್ಟ ಲೆಕ್ಕಶೀರ್ಷಿಕೆಗಳಲ್ಲಿ ಲೆಕ್ಕಿಸುವಂತೆ ಸುತ್ತೋಲೆಯನ್ನು ಹೊರಡಿಸಲಾಗುವುದು.

## 11. ಗ್ರಾಹಕರಿಂದ ಸಂಗ್ರಹಿಸಲಾಗುತ್ತಿರುವ Service Line Cost/ Development Cost

ಗ್ರಾಹಕರಿಂದ ಸಂಗ್ರಹಿಸಲಾಗುತ್ತಿರುವ Service Line Cost/ Development Cost ನೊಂದಿಗೂ ಸಹ ಶೇ. 18.00 ರ ದರದಲ್ಲಿ ಜಿ.ಎಸ್.ಟಿ.ಯನ್ನು ಸಂಗ್ರಹಿಸುವಂತೆ ಹಾಗೂ ಈ ಮೊತ್ತವನ್ನು 55ನೇ ಪ್ರವರ್ಗದ ಸಂಬಂಧಪಟ್ಟ ಲೆಕ್ಕಶೀರ್ಷಿಕೆಗಳಲ್ಲಿ ಲೆಕ್ಕಿಸುವಂತೆ ತಿಳಿಸಿ ಪಡಿಸಿದೆ. ಜುಲೈ 2017ನೇ ತಿಂಗಳಿನಲ್ಲಿ ತೆರಿಗೆಯನ್ನು ಪಾವತಿಸಿಕೊಳ್ಳದಿದ್ದರೂ ಸಹ ಕಂಪನಿ ವತಿಯಿಂದ ಪಾವತಿಸಿ ಸಂಬಂಧಪಟ್ಟವರಿಂದ ಆಗಸ್ಟ್ 2017ನೇ ತಿಂಗಳಿನಲ್ಲಿ ಸಂಗ್ರಹಿಸಲು ಕ್ರಮ ಕೈಗೊಳ್ಳುವುದು. ಈ ಬಗ್ಗೆ ವಿವರಗಳನ್ನು ಮಾಸಿಕ ಅಂಕಿಅಂಶಗಳ ನಮೂನೆಗಳಲ್ಲಿ ನೀಡುವುದು.

## 12. ಕಾಂಪೋಸಿಷನ್ ಡೀಲರ್‌ಗಳು:

ಸರಕು ಮತ್ತು ಸೇವಾ ತೆರಿಗೆ ಕಾಯಿದೆಯ ಅನ್ವಯ ರೂ. 75.00 ಲಕ್ಷಗಳವರೆಗಿನ ವಹಿವಾಟು ಹೊಂದಿರುವ ವ್ಯಾಪಾರಿಗಳು ಕಾಂಪೋಸಿಷನ್ ತೆರಿಗೆ ವಿಧಾನವನ್ನು ಕೆಳಕಂಡ ಷರತ್ತುಗಳಿಗೊಳಪಟ್ಟು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

1. ಸದರಿ ಡೀಲರ್‌ಗಳು ಕಾಂಪೋಸಿಷನ್ ತೆರಿಗೆ ಯೋಜನೆಯಡಿ ನೋಂದಣಿಯಾಗಿದ್ದು ನಿಗದಿತ ದರಗಳಲ್ಲಿ ತೆರಿಗೆಯನ್ನು ಸರಕಾರಕ್ಕೆ ಪಾವತಿಸುವ ಜವಾಬ್ದಾರಿಯುಳ್ಳವರಾಗಿರುತ್ತಾರೆ.
2. ಡೀಲರ್‌ಗಳು ಸೇವೆಗಳ ಸರಬರಾಜುದಾರರಾಗಿರಬಾರದು.
3. ಅಂತಹ ಡೀಲರ್ ಗಳು "Bill of Supply" ನೀಡತಕ್ಕದ್ದು ಹಾಗೂ ಜಿಲ್ಲಾ ನಲ್ಲ "Composition Dealer- not eligible for collection of Tax" ಎಂದು ಸ್ಪಷ್ಟವಾಗಿ ನಮೂದಿಸತಕ್ಕದ್ದು.
4. ಡೀಲರ್‌ಗಳು ಅಂತರರಾಜ್ಯ ಸೇವೆಗಳ ಸರಬರಾಜುದಾರರಾಗಿರಬಾರದು.
5. ಅಂತಹ ಡೀಲರ್‌ಗಳು ಗ್ರಾಹಕರಿಂದ ತೆರಿಗೆಯನ್ನು ಸಂಗ್ರಹಿಸತಕ್ಕದ್ದಲ್ಲ.
6. ಅಂತಹ ಡೀಲರ್‌ಗಳಿಂದ ತೆರಿಗೆ ಸಂಗ್ರಹಿಸಿ ಪಾವತಿಸುವ ಜವಾಬ್ದಾರಿಯು ಹು.ವಿ.ಸ.ಕಂ ನದ್ದಾಗಿರುವುದಿಲ್ಲ.
7. ಸದರಿ ಡೀಲರ್‌ಗಳ ವಿವರಗಳನ್ನು ಮಾಸಿಕ ಅಂಕಿಅಂಶಗಳ ನಮೂನೆಯ ಕ್ರಮಸಂಖ್ಯೆ (1) ರಲ್ಲಿ ಪ್ರತ್ಯೇಕವಾಗಿ ತೋರಿಸುವುದು. ಆದರೆ ತೆರಿಗೆ ದರವನ್ನು '0%' ಎಂದು ಪರಿಗಣಿಸುವುದು ಹಾಗೂ "Composition Dealer" ಎಂದು ಷರಾ ಕಾಲನಲ್ಲಿ ನಮೂದಿಸುವುದು.

## 13. ಮಾಹಿತಿ ಹಕ್ಕು

ಮಾಹಿತಿ ಹಕ್ಕು (RTI) ಕಾಯಿದೆಯಡಿ ಸ್ವೀಕರಿಸಲಾಗುತ್ತಿರುವ ಶುಲ್ಕಗಳಿಗೆ ಜಿ.ಎಸ್.ಟಿ. ಅನ್ವಯವಾಗುವುದಿಲ್ಲ.

#### 14. Format of Delivery Challans,

Format of Delivery Challans, GSTR-1, 1A, 2,2A, 3, GST Rate, ಮತ್ತು HSN Code No. ಗಳ ಹೆಚ್ಚಿನ ಮಾಹಿತಿಗಾಗಿ ದಿನಾಂಕ: 19.07.2017 ನಿಗಮ ಕಛೇರಿಯಿಂದ ಇ-ಮೇಲ್ ನಲ್ಲಿ ಕಳುಹಿಸಿದ ಮಾರ್ಗಸೂಚಿಯನ್ನು (Study material) ಪರಿಶೀಲಿಸಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.

15. ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ಉಗ್ರಾಣ ಸಾಮಗ್ರಿಗಳನ್ನು ಸಾಗಿಸುವಾಗ ಡೆಲಿವರಿ ಚೆಲನ್ ನ್ನು (ಅನುಬಂಧ-1 ರಲ್ಲಿ ತೋರಿಸಿದಂತೆ) ವಿಭಾಗದ Location Code ವಿಶಿಷ್ಟ ಸಂಖ್ಯೆಯನ್ನು ಕ್ರಮಾನುಗತವಾಗಿ ನಮೂದಿಸಲು ಸೂಚಿಸಲಾಗಿದೆ.
16. ಅನುಬಂಧ-3 ರಲ್ಲಿ ತೋರಿಸಿದಂತೆ ಸಾಮಗ್ರಿಗಳ ಖರೀದಿ/ಸೇವೆಗಳ ಬಗ್ಗೆ ಗುತ್ತಿಗೆದಾರ/ಪೂರೈಕೆದಾರರಿಂದ ದರಪಟ್ಟಿಗಳಲ್ಲಿರಬೇಕಾದ ಮಾಹಿತಿಗಳನ್ನು ಪಡೆದುಕೊಳ್ಳಲು ಸೂಚಿಸಿದೆ.
17. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಿಂದ ಮಾರಾಟ ಮತ್ತು ಸೇವೆಗಳನ್ನು ಒದಗಿಸಿದಾಗ ಅನುಬಂಧ-4 ರಲ್ಲಿ ಇರುವ ಸೇವೆಗಳಿಗೆ ತೆರಿಗೆಯನ್ನು ಗ್ರಾಹಕರಿಂದ ವಸೂಲಿ ಮಾಡಿ ಸರ್ಕಾರಕ್ಕೆ ಪಾವತಿ ಮಾಡಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅನುಬಂಧ-4 ನ್ನು ಪರಿಶೀಲಿಸಬಹುದಾಗಿದೆ.
18. ಪ್ರತಿ ತಿಂಗಳು ಸಕಾಲದಲ್ಲಿ ಸರ್ಕಾರಕ್ಕೆ ಫೈಲಿಂಗ್ ಆಫ್ ರಿಟರ್ನ್ಸ್ ಗಳನ್ನು ಅನುಬಂಧ-5 ರಲ್ಲಿ ನಮೂದಿಸಿದ ದಿನಾಂಕಗಳಂದು ಮಾಹಿತಿಯನ್ನು ಸಲ್ಲಿಸಲು ಸೂಚಿಸಲಾಗಿದೆ.
19. ಪ್ರತಿ ತಿಂಗಳು 5 ನೇಯ ತಾರೀಖಿನೊಳಗಾಗಿ ಅನುಬಂಧ-2 ರ ನಮೂನೆಯಲ್ಲಿ ತಿಳಿಸಿದಂತೆ ಅನುಬಂಧ-6 ರ ಪ್ರಕಾರ ಮಾಹಿತಿಯನ್ನು ನಿಗಮ ಕಛೇರಿಗೆ ಸಲ್ಲಿಸುವುದು.
20. ಅನುಬಂಧ-7 ರಲ್ಲಿ ತೋರಿಸಿದ ಕಾಮಗಾರಿಗಳನ್ನು ಸೇವೆಯೆಂದು ಪರಿಗಣಿಸಲು ಸೂಚಿಸಿದೆ.
21. ಗುತ್ತಿಗೆದಾರರಿಗೆ ಪಾವತಿ ಮಾಡುವಾಗ ಅನುಬಂಧ-8 ರಲ್ಲಿ ಸೂಚಿಸಿದಂತೆ ಕ್ರಮ ಕೈಗೊಳ್ಳುವುದು.
22. ಈ ಸುತ್ತೋಲೆಯನ್ನು ಹುವಿಸಕನಿಯ [www.hescom.co.in](http://www.hescom.co.in) website ನಲ್ಲಿ ಪ್ರಕಟಿಸಲಾಗಿದೆ.
23. ಸರಕು ಮತ್ತು ಸೇವಾ ತೆರಿಗೆ ಕಾಯಿದೆಗೆ ಸಂಬಂಧಪಟ್ಟಂತೆ Returns File ಮಾಡಲು ಹಾಗೂ ತೆರಿಗೆಯನ್ನು ಸಕಾಲದಲ್ಲಿ ಪಾವತಿಸಲು ಅನುಕೂಲವಾಗುವಂತೆ ಕಂಪನಿಯ ನಿಗಮ ಕಛೇರಿಗೆ (GST Cell) ಮಾಹಿತಿ ನೀಡಲು ಅಗತ್ಯವಿರುವ ನಮೂನೆಗಳನ್ನು ಈಗಾಗಲೇ ಒದಗಿಸಲಾಗಿದ್ದು, ಎಲ್ಲಾ ಕಾರ್ಯ ಮತ್ತು ಪಾಲನಾ ವಿಭಾಗಗಳು ತಮ್ಮ ಅಧೀನ ಉಪವಿಭಾಗಗಳು ಹಾಗೂ ಶಾಖೆಗಳು ನೀಡಿರುವ ಮಾಹಿತಿಗಳನ್ನು ಪರಿಶೀಲಿಸಿ, ಕಂಪನಿಯು ಸರಕಾರಕ್ಕೆ ಪಾವತಿಸಬೇಕಾದ ತೆರಿಗೆ ಮೊತ್ತದ ಕ್ರೋಢೀಕೃತ ವಿವರವನ್ನು ಈ ಕಛೇರಿಗೆ ಮುಂದಿನ ತಿಂಗಳ 3ನೇ ದಿನಾಂಕದ ಒಳಗಾಗಿ ಸಲ್ಲಿಸುವುದು. ಜುಲೈ 2017ನೇ ತಿಂಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸೆಪ್ಟೆಂಬರ್ 5ನೇ ದಿನಾಂಕದ ಒಳಗಾಗಿ ಸಲ್ಲಿಸುವಂತೆ ತಿಳಿಯಪಡಿಸಿದೆ.
24. ದರ ಸೂಚಿ ಪಟ್ಟಿಯನ್ನು ಜಿ.ಎಸ್. ಟಿ ಅನ್ವಯ ಪರಿಷ್ಕರಿಸಿದಾಗ, ಒಂದು ವೇಳೆ ಈಗಾಗಲೇ ಜಾಲಿಯಲ್ಲಿರುವ ಸೂಚಿತ ದರಪಟ್ಟಿಗಿಂತಲೂ ಕಡಿಮೆಯಾದಲ್ಲಿ ವ್ಯತ್ಯಾಸದ ಮೊತ್ತವನ್ನು ಸಾಮಗ್ರಿ ಸರಬರಾಜುದಾರರು/ ಗುತ್ತಿಗೆದಾರರು/ ಸೇವಾ ದಾರರು ಹೆಸ್ಟಾಂಗ್ ಮರಳಿ ನೀಡಬೇಕೆಂಬ ಷರತ್ತಿನೊಂದಿಗೆ ದೃಢೀಕರಣ ಪತ್ರವನ್ನು ಪಡೆದು ಬಿಲ್ಲು ಪಾಸು ಮಾಡಲು ಸೂಚಿಸಿದೆ.
25. ಒಂದು ವೇಳೆ ಸಾಮಗ್ರಿ ಪೂರೈಕೆದಾರರು/ಗುತ್ತಿಗೆದಾರರು ಜಿ.ಎಸ್.ಟಿ ವ್ಯವಸ್ಥೆಯಲ್ಲಿ ಇನ್ ಪುಟ್ ಟ್ಯಾಕ್ಸ್ ಕ್ರೇಡಿಟ್ ಸೌಲಭ್ಯವನ್ನು ಪಡೆದಿದ್ದಲ್ಲಿ ಅದರ ಬಗ್ಗೆ ದೃಢೀಕರಣವನ್ನು ಸಲ್ಲಿಸಿ ಹೆಸ್ಟಾಂಗ್ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳುವುದು.
26. ಈಗಾಗಲೇ ಜಾಲಿಯಲ್ಲಿರುವ ವಿವಿಧ ಯೋಜನೆಗಳ ಕಾಮಗಾರಿಗಳ ಯೋಜನಾ ವೆಚ್ಚವನ್ನು ಮರು ಪರಿಷ್ಕರಿಸಿ ಜಿ.ಎಸ್.ಟಿ ನಿಯಮದ ಪ್ರಕಾರ ಯೋಜನಾ ವೆಚ್ಚವನ್ನು ನಿರ್ಧರಿಸಲು ಸೂಚಿಸಲಾಗಿದೆ.

27. ಈಗಾಗಲೇ ಚಾಲ್ತಿಯಲ್ಲಿರುವ ಕಾಮಗಾರಿಗಳ ಒಟ್ಟುಗಳನ್ನು ಪಾವತಿಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ (DWA/Award/PO) ಒಪ್ಪಂದದ ಮೊತ್ತವನ್ನು (ಕಾಂಟ್ರಾಕ್ಟ್ ವ್ಯಾಲು) ಮೀರದಂತೆ ವ್ಯವಹರಿಸಲು ಸೂಚಿಸಲಾಗಿದೆ.
28. ಈಗಾಗಲೇ ಪ್ರತಿ ವಿಭಾಗದ ಟೆನ್ ಸಂಖ್ಯೆಗೆ ಜಿ.ಎಸ್.ಟಿ ಸಂಖ್ಯೆಯು ತನ್ನಷ್ಟಕ್ಕೇ ತಾನೇ ರಚಿತವಾಗಿದ್ದು ಅದನ್ನು ಯಾವುದೇ ಸಂದರ್ಭದಲ್ಲಿ ನಿಷ್ಕ್ರಿಯಗೊಳಿಸುವ/ಚಾಲ್ತಿಯಲ್ಲಿರುವ ಬಗ್ಗೆ ನಿಗಮದಿಂದ ಸೂಕ್ತ ನಿರ್ದೇಶನ ಬರುವ ವರೆಗೂ ಎನೂ ಕ್ರಮ ಕೈಕೊಳ್ಳಬಾರದು. ಹಾಗೂ ಮುಂದಿನ ನಿರ್ದೇಶನ ಬರುವವರೆಗೂ ಹೆಸಾಂಡ ಜಿ.ಎಸ್.ಟಿ ಸಂಖ್ಯೆ ಅಡಿಯಲ್ಲಿ ವ್ಯವಹರಿಸಲು ಸೂಚಿಸಲಾಗಿದೆ.
29. ಕಾಲ ಕಾಲಕ್ಕೆ ಜಿ.ಎಸ್.ಟಿ ಅಧಿ ನಿಯಮದ ಪ್ರಕಾರ ಪ್ರಕಟವಾಗುವ ತೆರಿಗೆ ಹಾಗೂ ಮಾರ್ಗದರ್ಶನಗಳನ್ನು ಜಾಚು ತಪ್ಪದೇ ಪಾಲಿಸಲು ಸೂಚಿಸಲಾಗಿದೆ. ಈ ಸುತ್ತೋಲೆಯು ಜಿ.ಎಸ್.ಟಿ ಅಧಿ ನಿಯಮಗಳ ವಿಷಯ ರೂಪವಾಗಿರದೇ ಜಿ.ಎಸ್.ಟಿ ನಿಯಮಗಳನ್ನು ಅನುಸರಣೆ ಮಾಡುವ ಸಲುವಾಗಿ ಪ್ರಮುಖವಾದ ಅಂಶ ಗಳನ್ನು ಮಾತ್ರ ತಿಳಿಸಲಾಗಿದೆ.
30. ಅಂಕಿ-ಅಂಶಗಳನ್ನು ಸಲ್ಲಿಸುವಾಗ, ನಮೂನೆಗಳಲ್ಲಿ ನೀಡಲಾಗಿರುವ ಸೂಚನೆಗಳನ್ನು ಅನುಸರಿಸುವುದು ಹಾಗೂ ಅನ್ವಯವಾಗುವ ಎಲ್ಲಾ ಕಾಲಗಳಲ್ಲೂ ತಪ್ಪದೇ ಮಾಹಿತಿಗಳನ್ನು ಸಲ್ಲಿಸುವುದು. ಅಪೂರ್ಣ ಮಾಹಿತಿಗಳನ್ನು ಸಲ್ಲಿಸಿದಲ್ಲಿ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ತಳಮಟ್ಟದ ಕಛೇರಿಗಳಿಂದ ಸಲ್ಲಿಸಲಾದ ಮಾಹಿತಿಗಳನ್ನು ಆಧರಿಸಿ ಸರ್ಕಾರಕ್ಕೆ ತೆರಿಗೆಗಳನ್ನು ಪಾವತಿಸಲಾಗುವುದರಿಂದ ನಿರೀಕ್ಷಿಸಲಾಗುವ ಮಾಹಿತಿಗಳನ್ನು ಸಲ್ಲಿಸುವತ್ತ ಕಛೇರಿಗಳ ಮುಖ್ಯಸ್ಥರು ಗಮನ ನೀಡತಕ್ಕದ್ದು. ವಿಭಾಗಗಳ ಲೆಕ್ಕಾಧಿಕಾರಿಗಳು, ವೃತ್ತಗಳ ಉಪಲೆಕ್ಕನಿಯಂತ್ರಣಾಧಿಕಾರಿಗಳು ಹಾಗೂ ವಲಯದ ನಿಯಂತ್ರಣಾಧಿಕಾರಿಯವರು ತಮ್ಮ ಅಧೀನ ಕಛೇರಿಗಳು ಸರಿಯಾದ ಮಾಹಿತಿಗಳನ್ನು ಸಲ್ಲಿಸುತ್ತಿರುವ ಬಗ್ಗೆ ಹಾಗೂ ದಾಖಲೆ ಪತ್ರಗಳನ್ನು/ರಿಜಿಸ್ಟರ್‌ಗಳನ್ನು ನಿರ್ವಹಿಸುತ್ತಿರುವ ಬಗ್ಗೆ ನಿಗಾ ಇರಿಸಿ ಕಛೇರಿಗಳ ಭೇಟಿ ಸಂದರ್ಭಗಳಲ್ಲಿ ಪರಿಶೀಲಿಸಿ ದೃಢೀಕರಿಸುವುದು.

“ಮಾನ್ಯ ವ್ಯವಸ್ಥಾಪಕ ನಿರ್ದೇಶಕರವರಿಂದ ಅನುಮೋದಿಸಿದೆ”

ಮುಖ್ಯ ಆರ್ಥಿಕ ಅಧಿಕಾರಿ

ಪ್ರತಿಗಳು :

1. ಆರ್ಥಿಕ ಸಲಹೆಗಾರರು (ಆಂ.ಪ) ನಿಗಮ ಕಛೇರಿ, ಹು.ವಿ.ಸ.ಕಂ.ನಿ., ಹುಬ್ಬಳ್ಳಿ.
2. ಮುಖ್ಯ ಇಂಜಿನಿಯರ್ (ವಿ)/ನಿಯಂತ್ರಣಾಧಿಕಾರಿಗಳು, ಕಾರ್ಯ ಮತ್ತು ಪಾಲನೆ ವಲಯ, ಹೆಸಾಂಡ, ಬೆಳಗಾವಿ/ಹುಬ್ಬಳ್ಳಿ.
3. ಪ್ರಧಾನ ವ್ಯವಸ್ಥಾಪಕರು (ಆ ಮತ್ತು ಮಾ.ಸಂ.ಅ)/(ತಾಂತ್ರಿಕ), ನಿಗಮ ಕಛೇರಿ, ಹು.ವಿ.ಸ.ಕಂ.ನಿ., ಹುಬ್ಬಳ್ಳಿ.
4. ಅಧೀಕ್ಷಕ ಇಂಜಿನಿಯರ್ (ವಿ)/ಉಪಲೆಕ್ಕನಿಯಂತ್ರಣಾಧಿಕಾರಿಗಳು, ಕಾರ್ಯ ಮತ್ತು ಪಾಲನೆ ವೃತ್ತ, ಹೆಸಾಂಡ, ಬೆಳಗಾವಿ/ಜಿಲ್ಲಾಡಿ/ಜಿಜಾಪೂರ/ಬಾಗಲಕೋಟೆ/ಹುಬ್ಬಳ್ಳಿ/ಹಾವೇರಿ/ಶಿರಸಿ.
5. ಅಧೀಕ್ಷಕ ಇಂಜಿನಿಯರ್ (ವಿ) (ಪಿ.ಎಮ್.ಸಿ)/(ಆ & ಪಿ), ನಿಗಮ ಕಛೇರಿ, ಹು.ವಿ.ಸ.ಕಂ.ನಿ., ಹುಬ್ಬಳ್ಳಿ.
6. ನಿಯಂತ್ರಣಾಧಿಕಾರಿಗಳು/(ಲೆಕ್ಕಗಳು & ಕಂದಾಯ), ನಿಗಮ ಕಛೇರಿ/ವಲಯ ಕಛೇರಿ, ಹು.ವಿ.ಸ.ಕಂ.ನಿ., ಹುಬ್ಬಳ್ಳಿ/ಬೆಳಗಾವಿ.
7. ಜೋಷಿ ಅಧೀಕ್ಷಕರು, ಜಾಗೃತ ದಳ, ಹು.ವಿ.ಸ.ಕಂ.ನಿ., ಶಿವಗಂಗಾ ಲೇ ಔಟ್, ಕುಸುಗಲ್ ರಸ್ತೆ, ಹುಬ್ಬಳ್ಳಿ.
8. ಎಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಕಾರ್ಯ ಮತ್ತು ಪಾಲನೆ ವಿಭಾಗ, ಹು.ವಿ.ಸ.ಕಂ.ನಿ. . . . .
9. ಎಲ್ಲಾ ಲೆಕ್ಕಾಧಿಕಾರಿಗಳು, ಕಾರ್ಯ ಮತ್ತು ಪಾಲನೆ ವಿಭಾಗ/ಆಂತರಿಕ ಪರಿಶೋಧನೆ, ಹು.ವಿ.ಸ.ಕಂ.ನಿ. . . . .
10. ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಎಮ್.ಟಿ. ವಿಭಾಗ, ಹೆಸಾಂಡ ಹುಬ್ಬಳ್ಳಿ/ಬೆಳಗಾವಿ.
11. ಲೆಕ್ಕಾಧಿಕಾರಿ, (ಪಿ.ಎಮ್.ಸಿ) ನಿಗಮ ಕಛೇರಿ, ಹು.ವಿ.ಸ.ಕಂ.ನಿ., ಹುಬ್ಬಳ್ಳಿ.
12. ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಎನ್.ಆರ್.ಸಿ, ನಿಗಮ ಕಛೇರಿ, ಹು.ವಿ.ಸ.ಕಂ.ನಿ., ಹುಬ್ಬಳ್ಳಿ.
13. ಆಪ್ತ ಕಾರ್ಯದರ್ಶಿಗಳು, ಮಾನ್ಯ ವ್ಯವಸ್ಥಾಪಕ ನಿರ್ದೇಶಕರು/ನಿರ್ದೇಶಕರು (ತಾಂತ್ರಿಕ), ನಿಗಮ ಕಛೇರಿ, ಹು.ವಿ.ಸ.ಕಂ.ನಿ., ಹುಬ್ಬಳ್ಳಿ ಇವರಿಗೆ ಮಾನ್ಯರ ಗಮನಕ್ಕೆ ತರಲು.

**HESCOM**

ADDRESS OF DIVISION

Fax: \_\_\_\_\_, CIN \_\_\_\_\_  
Registered Office:

Email: \_\_\_\_\_ Website: \_\_\_\_\_  
GSTIN: \_\_\_\_\_

*Answer*  
1

# DELIVERY CHALLAN

Original for Consignee  
Duplicate for Transporter  
Triplicate for Consignor  
Extra Copy

GNOR

Challan No : \_\_\_\_\_  
Challan Date : \_\_\_\_\_  
Place of Supply : \_\_\_\_\_  
State : \_\_\_\_\_  
Transport Mode : \_\_\_\_\_  
Vehicle No : \_\_\_\_\_

DESCRIPTION AND SPECIFICATION	HSN	QTY	RATE	AMOUNT

Taxable Value (In words)

Total Before Tax : \_\_\_\_\_  
SGST % : \_\_\_\_\_  
CGST % : \_\_\_\_\_  
IGST % : \_\_\_\_\_  
TAXABLE VALUE : \_\_\_\_\_

Certified that the particulars given above are true and correct

For HESCOM

Authorized Signatory



## HUBLI ELECTRICITY SUPPLY COMPANY LIMITED

## Details of GST in respect of services provided by HESCOM

Sl. No	Nature of Service	SAC Code	Rate of GST	Account Code under which receipt is drawn
1	Electricity Distribution Services	996912	Exempted	
2	Supervision charges in respect of Self Execution works	998631	18%	61.904
3	Charges for Inspection/ Testing of Installations	998631	18%	61.904
4	Application Fee	998631	18%	61.906
5	Fee for transfer of installation	998631	18%	61.906
6	Fee for issue of N.O.C.	998631	18%	61.906
7	Fee for Testing of Meters	998631	18%	61.906
8	Fee for Rating/ Re-rating of Installations	998631	18%	61.906
9	Fee for furnishing Certified Copies	998631	18%	61.906
10	Charges for shifting of Meter Boards/ Metering cubicle	998631	18%	61.906
11	Reading of Meter on request	998631	18%	61.906
12	Deposit Contribution Works	998631	18%	61.906
13	Rent received from others for letting out Companies Buildings for other than residential purposes	997212	18%	62.902
14	Rent received from others for letting out Companies other properties (Machineries and Equipments)	997319	18%	62.922
15	Fee for taxable services provided to KPTCL/ other ESCOMs	998631	18%	62.923
<b>16</b>	<b>Sale of Scrap</b>			
a	Lots are made material wise	HSN of respective material	GST rate of respective Material	
B	In Lots where individual materials are not identified	HSN???	18%	

**Annexure-2****HUBLI ELECTRICITY SUPPLY COMPANY LIMITED****Details to be obtained from Suppliers/Contractors/Customers**

<b>Details from Customers for sale of Goods</b>		
1	Name of the Suppliers/Contractors/ Customers	
2	Address	
3	State	
4	PIN code	
5	E-mail	
6	Contact Person Name	
7	Contact No.	
8	Application reference No of GST (ARN)	
9	PAN number	
10	GSTIN (If available/Upon Issuance)	
11	GST Range	
12	GST Division	
13	GST Commissionerate	
<b>Details from Suppliers for purchase of goods</b>		
14	Name of the Product/ Service	
15	HSN Code/ SAC Code	
16	GST Rate	
<b>Details from Service Provider</b>		
17	Service Provided	
18	SAC Code	
16	GST Rate	

**Note: If a Supplier/ contractor is dealing with more than one Product/ Service, a list of such Products/Services shall be furnished with HSN /SAC Codes and GST rates.**

## Annexure-3

**IN RESPECT OF PROCUREMENT OF GOODS / SERVICES BY HESCOM (Purchase of material / services)** Ensure that when GST is claimed by the contractor / supplier, their invoice should contain the following:

- a) Name, address and GSTIN of the supplier;
- b) Consecutive serial number, in one or multiple series, containing alphabets or numerals or special characters hyphen or dash and slash symbolized as and "/" respectively, and any combination thereof, unique for a financial year;
- c) Date of its issue;
- d) Name, address and GSTIN or UIN, if registered, of the recipient;
- e) Name and address of the recipient, address of delivery, State and its code, if such recipient is un-registered and where the value of taxable supply is fifty thousand rupees or more;
- f) HSN code of goods or Accounting Code of services;
- g) description of goods or services;
- h) quantity in case of goods and unit or Unique Quantity Code thereof;
- i) total value of supply of goods or services or both;
- j) taxable value of supply of goods/services or both with discount / abatement;
- k) Rate of tax (CGST/IGST/SGST/UTGST/CESS);
- l) Amount of tax charged (CGST/IGST/SGST/UTGST/CESS);
- m) Place of supply, State, in case of a supply in the course of interstate trade or commerce;
- n) Address of delivery if different from the place of supply;
- o) whether the tax is payable on reverse charge basis;
- p) signature or digital signature of the supplier or his authorized representative: provided that the Commissioner may, on the recommendations of the Council, by notification, specify;
- q) the number of digits of HSN code or the Service Accounting Code, that a class of registered persons shall be required/ not required to mention, for such period as may be specified in the said notification.

**IN RESPECT OF SALES / SERVICES TAXABLE BY HESCOM**

- 1) In respect of invoices issued for taxable services by HESCOM which include
  - i. Supervision charges being collected from consumers
  - ii. Other charges like inspection charges, meter calibration charges etc.
  - iii. Rental income from buildings if any
  - iv. Sale of Scrap
  - v. Execution of work by HESCOM on deposit contribution basis Advance
  - vi. Advertisement /other .
- 2) Invoice shall have unique serial number for each accounting unit. The methodology for using unique sequence number refer para B I (iii) .
- 3) The details as mentioned in para B I (iii) below should be mentioned in the invoice being raised on the consumer.
- 4) Service charges collected from consumers other than residential / plots connections if registered under GST then Registration number of such consumers needs to be mentioned in the invoice.
- 5) In case of supply of goods (scrap), invoice should be in triplicate and in case of supply of services, invoice should be in duplicate.

## Annexure-5

### FORMS OF MONTHLY / YEARLY RETURNS

In GST regime the filing of returns as per GST rules commencing from August 2017 and onwards and the filing of returns under KVAT, CVAT, and Service Tax during July 2017 ( up to the period ending 30-6-2017) in their respective TIN nos. be made without fail and payment also to be made at their respective units only.

a) The filing of returns under GST regime is as follows.

<u>Return Form</u>	<u>What to file?</u>	<u>By Whom?</u>	<u>By When?</u>
GSTR-1	Details of outward supplies of taxable goods and/or services effected. <b><u>Refer write up enclosed for other details.</u></b>	Registered Taxable Supplier	10 <sup>th</sup> of the next month
GSTR-2	Details of inward supplies of taxable goods'and/or services effected claiming input tax credit <b><u>Refer write up enclosed for other details.</u></b>	Registered Taxable Recipient	15 <sup>th</sup> of the next month
GSTR-3	Monthly return of the basis of finalization of details of outward supplies and inwards supplies along with the payment of amount of tax <b><u>Refer write up enclosed for other details.</u></b> <b><u>TDS RETURN -Refer write up enclosed for other details.</u></b>	Registered Taxable Person	20 <sup>th</sup> of the next month
GSTR-4	Quarterly return for compounding taxable person	Composition Supplier	18 <sup>th</sup> of the month succeeding quarter
GSTR-9	Annual Return	Registered Taxable Person	31 <sup>st</sup> December of next financial year
GSTR-9A	Annual Return	compounding taxable person	31 <sup>st</sup> December of next Financial year.

**Annexure-6**

**In order to compile the consolidated returns, the following information should be submitted by the accounting units on or before of 5<sup>th</sup> of every month.**

- I. Details of goods purchased from Registered Dealers.
- II. Details of goods purchased from un-Registered Dealers.
- III. Details of services from Registered Dealers.
- IV. Details of services from un-Registered Dealers.
- V. Details of services from specified services under RCM.
- VI. Details of Sales of goods by Hescom.
- VII. Details of services invoices raised by Hescom.
- VIII. Debit Notes details.
- IX. Credit Notes details.
- X. Details of exempted supplies.
- XI. Works contract details./RCM details
  - a) Initially the above returns will be filed at Corporate office on the basis of data submitted by the accounting units.
  - b) The accounting units are required to send the following data to the Corporate Office as under

SI No	Name of the Report	Date by which to be sent to CO	Annexure format
1	Details of Sales / Services made during the month.	5 <sup>th</sup> of every month.	Annexure No 2
2	Details of purchase of Material / Services.	5 <sup>th</sup> of every month	Annexure No 2
3	Details of Services taken on which taxes payable on RCM compulsorily.	5 <sup>th</sup> of every month	Annexure No 2
4	Details of goods/Services taken from URD on which taxes payable on RCM .	5 <sup>th</sup> of every month	Annexure No 2

## Annexure-7

### WORKS CONTRACTS - Following are treated as supply of service

- a) Construction of a complex, building, civil structure or a part thereof, including a complex or building intended for sale to a buyer, wholly or partly,
- b) Works contract including transfer of property in goods (whether as goods or in some other form) involved in the execution of a works contract resulting in immovable property
- c) This means works contract will be treated as service and tax would be charged accordingly (not as goods or partly goods/partly services).
- d) Works Contract for movable property shall be treated as either goods or service based on the predominant activity.

## Annexure-8

### GUIDE LINE FOR PAYMENT TO CONTRACTOR

**a. Long term construction / works contracts**

Contract made earlier now liable to GST

- As per section 186
- The goods and/or services supplied on or after the applicability of GST
- in pursuance of a contract entered into prior to the application of GST
- shall be liable to tax under the provisions of GST Act
- irrespective of any terms and condition given under contract.

**b. Service provided after applicability of GST But payment has been received before applicability of GST**

- As per section 187
- no tax shall be payable on the supply of goods and/or services
- made on or after the applicability of GST
- if the consideration for the said supply has been received prior to the applicability of GST and the duty or tax payable thereon has already been paid under the earlier law

**c. Service provided before applicability of GST but payment received after applicability of GST**

Section 188 This Section applies in the following situations:

- Where the supply of goods and/or services was made prior to the introduction of GST and
- Where full tax / duty payable is paid under the earlier law; and
- Where a part of the amount (referred to as retention amounts) is paid after the introduction of GST.
- Than no tax is require to be paid under GST

**d. Action to be Taken:**

Review of existing Contract with customers well as contractors/ vendors to analyze impact of change in taxability of works contract- tax clause and change in law clause to be analyzed.

Future Contracts to be framed in light proposed GST provision for tax optimization.

Structure point of taxation of your transaction near to transition period in such manner to take benefit out of that like if GST have negative impact on transaction than receive consideration earlier even for supplies to be undertaken post GST and deferred payment if it has favorable impact of GST.